

# ನಿಂನು ಮಾಡಬೇಕಾದ ಕಾರ್ಯಕ್ರಮ

## ನಿನ್ನಲ್ಲಿರುವದನ್ನು ಉಪಯೋಗಿಸು

### (9:32-43)

ನಾವು ಸಿಯಾಹಿಗೆ ಬಂದ ನಮಯದಳ್ಳ, ನಾನು ಮತ್ತು ನನ್ನ ಹೆಂಡತಿ ಮನೆಗೆ ಅಗತ್ಯಿರುವ ನೆಲಹಾನನ್ನು ಬಿಂದಿಸಲು ಅಂಗಡಿಗೆ ಹೋಗಿದ್ದೇವು. ನಾವು ಆ ವ್ಯಾಹಾರಕ್ಕನನ್ನು ಸಂಧಿಸಿದಾಗ, ಅವನು ಅನೇಕ ವರ್ಣಗಳ ಕಾಲ ತುನಂಗಿಯಾಗಿದ್ದನು ಎಂದು ತಿಳಿಕೊಂಡೇವು. ಅವನು ನಬ್ಬಿಂದ ಬಿಂದಿಸುವ ಆದೇಶವನ್ನು ಪಡೆಯಲು, ನನ್ನ ಹೆನರನ್ನು ಕೇಳಿದನು. ನನ್ನ ಹೆನರು “ಜೆಬಿಡ್ ರೋಪರ್” ಎಂದು ತಿಳಿಸಿದಾಗ, “ಒಂದು ಕ್ಷಣ ಸ್ಥಳಿನಾಗಿ, ವಿನನ್ನೂ ನೆನಪಿಸಿ ಕೊಂಡವನಂತೆ (ಹರ್ಮನ್) ‘ಹಾ’ ರೋಪರ್ ಎಂಬ ಬರಹಗಾರಲಿದ್ದರು ... ಎಂದು ಹೇಳಲು,” “ನಾನು ಆ ವಿಧಳ್ಳ ಇದ್ದನು” ಎಂದು ಆಜ್ಞಾಯಿಸಾಯತ!

ಈ ಅಂಶದ ಮೇಲೆಗೆ ನಮ್ಮ ಈ ಅಶ್ವೋನ್ತಲರ ಕೃತ್ಯದ ಪಾಠದಳ್ಳ “ಹೇತು ನೆಂಬವನೆಂಬುಸಿದ್ದನು” ಅವನು “ಜರುರನಾದ ಅಶ್ವೋನ್ತಲನಾಗಿದ್ದನು ಎಂದು ಹೇಳಲು ಭಾವಿಸುತ್ತೇವೆ.”<sup>1</sup> ಅಧ್ಯಾತ್ಮ ರವರೆಗೆ ಕ್ಷಮತ್ವವಾಗಿ ಅವನ ಕುಲತು ತಿಳಿದ್ದೇಪ್ರ.<sup>2</sup> ಅಧ್ಯಾತ್ಮ 8ರಳ್ಳ ಅವನು ಮತ್ತು ಯೋಹಾನನ್ನು ನಮಾಯಿಸುತ್ತೇ ಬಂದರು. ಅಧ್ಯಾತ್ಮ 6 ಮತ್ತು 7ರಳ್ಳ ಸ್ತೋತನನು ಮುಖ್ಯವಾಗಿಸಿಯಾಳಿದ್ದನು, ಅಧ್ಯಾತ್ಮ 8ರಳ್ಳ ಫಿಲಿಪ್ಪನ್ನು ಮುಖ್ಯ ಜಿತುಂದಳಿದ್ದನು. ಅಧ್ಯಾತ್ಮ 9ರಳ್ಳ ಹೊಲನ ಹಲವರ್ತನೆ ಮತ್ತು ಅವನ ನೇವೆಯ ತ್ರಫಮಾವಧಿಯನ್ನು ತಿಳಿಸಲಾಗಿದೆ. 9:32ನ್ನು ನಬ್ಬಿಂಹಿಸುವಾಗ, ಶುನಿಸಿತ್ತೇನೆ.

ಹೇತುನ, ಅಶ್ವೋನ್ತಲತನದ ನೇವೆಯ ಕುಲತಾದ ಹಿಂಳತೆಯನ್ನು ಪಜನ 32ರಂದ 43ರವರೆಗೆ ನೋಡುತ್ತೇವೆ: ಅನ್ಯಲಿಗೆ ನುವಾರೆಯ ತ್ರಫಮ ನಾಲಿ ತುನಂಗಿನಲ್ಪಟಿತು. ಅಧ್ಯಾತ್ಮ 10ರಳ್ಳ ಕೈಸರ್ಯೇಯಾದ ಕೊನೀರಾಯನು, “ಯೋಹ್ವೆಕ್ಕೆ ಜನರನ್ನು ಕಳುಹಿಸಿ, ಹೇತುನೆಸಿಸಿಕೊಳ್ಳಬ ಸಿಂಹೇಣನಿಗಾಗಿ ವಿಜಾಲಿಸಿದನು” (ಪಜನ 5). ಹೇತುನು ಯೋಹ್ವೆದಳ್ಳ ಏನು ಮಾಡುತ್ತಿದ್ದನು? ಅಲ್ಲ ದೋಕಣ ಮರಣಪೂರಣಾಗಿದ್ದಲಿಂದ ನಹೊಂದರು ಅವನನ್ನು ಕರೆತಳುಹಿಸಿದ್ದರು. ಹೇತುನು ಲಂಡ್ರಕ್ಕೆ ವಿಕೆ ಹೋದನು? ಅವನು ಹಾಲನ್ತೇನಿನಲ್ಲ ತುನಂಗ ಮಾಡಲು ತಯಾಣ ಮಾಡುತ್ತು ಲಂಡ್ರಕ್ಕೆ ಬಂದನು, ಅಲ್ಲ ಅವನು ಬೋಧನೆಯನ್ನು ತುನಂಗವನೆನ್ನ ಮಾಡುತ್ತಿದ್ದನು - ಇದು ನಮ್ಮನ್ನು ನಮ್ಮ ಹಾರದ ಮೊದಲ ಪಜನಕ್ಕೆ ನಡೆಸುತ್ತದೆ. 9:32-43 ಘಟನೆಯ ಅಧ್ಯಾತ್ಮ ಹತ್ತಿರ ವೇದಿಕೆಯನ್ನು ಸಿದ್ಧಪಡಿಸುತ್ತದೆ.

ಅಧ್ಯಾತ್ಮ 9ರ ಅಂತ್ಯಪ್ರ ಕೊನೀರಾಳ್ಳನ ಹಲವರ್ತನೆಗೆ ನಡೆಸುವಂತಂತಹ ಭಾಗವನ್ನು ಬೇಗನೆ ಅಂತ್ಯೋಜನಿ ಅಧ್ಯಾತ್ಮ 10ಕ್ಕೆ ಮುಂದಾಗುತ್ತೇವೆ. ಮುಂದಿನ ಅಧ್ಯಾತ್ಮಕ್ಕೆ ಹೋಗುವ ಮುನ್ನ ಈ ವಾಕ್ಯಭಾಗದಲ್ಲಿ ಇನ್ನೂ ಅನೇಕ ವಿಷಯಗಳನ್ನು ನಾನು ಗಮನಿಸುತ್ತೇನೆ. ಈ ಪಜನಗಳಲ್ಲಿ ಆದಿ ನಭೇಯ ಜಟುವಣತೆಗಳ ಕುಲತು ನೋಡುತ್ತೇವೆ, ಹಿಂಸೆಗೊಳಿಸಿ ನಭೇಯವರು ಅವರ ಕುಲತು ಹಾಗೂ ನಂಜಿಕೆಯ ಕುಲತು ನಾಳ್ಕಿಯಾದರು. ನಂತರ, ಅದನ್ನು ಇನ್ನೂ ನಬ್ಬಿಂದ ನೋಡುವಾಗ, ಇನ್ನೂಂದು ಅಲೋಚನೆಯನ್ನು ನಾನು ಪಡೆದಿರುವೆನು: ಈ ಪಜನಗಳಲ್ಲಿ ಕೈಸ್ತರು ಮಾಡಬೇಕಾದ ಕಾರ್ಯಕ್ರಮ - ಅವರಲ್ಲಿರುವದನ್ನು ಉಪಯೋಗಿಸಿಕೊಳ್ಳಬೇಕು. ಅದರ ಅರ್ಥವನ್ನು ಸಿಮಿಗೆ ಸ್ವಷ್ಟಪಡಿಸುತ್ತೇನೆ.

## ಹೇತುನು ತಸ್ತಾಲ್ಲಿ ಬಿಂಬಿಸ್ತಾನ್ಯೇ ಉಪಯೋಗಿಸಿದನು (9:32-35)

9:32-11:18 ವಾಕ್ಯ ಭಾಗವನ್ನು ಒಜ್ಞರು “ಹೇತುನ ಕೃತ್ಯಗಳು” ಎಂದು ಕರೆದಿರುವರು. ನಮ್ಮ ದೇವಭಾಗವು 9:32-43ರಲ್ಲಿ ಆರಂಭವಾಗುವಂತೆ,<sup>3</sup> “ಹೇತುನು ಎಲ್ಲಾ ಕಡೆಯ ಸಂಜಾರ ಮಾಡುತ್ತಿರುವಾಗ ಲುಧ್ದದಲ್ಲಿ ವಾಸಿಯಾಗಿದ್ದ ದೇವ ಜನರ ಬಾಜಿಗೂ ಬಂದನು.” ಇದಕ್ಕೆ ನಾವು ಹೊಲನ “ನೇವಾ ಪ್ರಯಾಣ” ಎಂದು ಹೇಳುವದಾದರೂ, ಅಂತೊನ್ತಲರ ಕೃತ್ಯದಲ್ಲಿ ಇತರರು “ನೇವಾ ಪ್ರಯಾಣಗಳನ್ನು” ಮಾಡಿದರು ಎಂದು ಹೇಳುತ್ತೇವೆ.<sup>4</sup> ನೇವಾತೀಕರಣ ಕಂಡ ಫಿಅಪ್ಪನು, ನಮಾಯಿದ ಉತ್ತರಕ್ಕೂ ಗಾಜಾ ರಸ್ತೆಯ ದ್ವಿಷಿಕ್ಕು ಅಜೋಳಿನ ದ್ವಿಷಿ ಒಳಿಸಾಡಿಗೂ, ನಂತರ ಕೈನರ್ಯೆಯು ಉತ್ತರ ಪ್ರದೇಶಕ್ಕೂ ನೇವಾ ಪ್ರಯಾಣ ಮಾಡಿದನು. ಈ ಹಿಂದೆ ಹೇತು ಯೋಹಾನರು ನಮಾಯಿದಲ್ಲಿಲ್ಲ ನೇವಾ ಪ್ರಯಾಣದ ಅವಕಾಶವನ್ನು ಹಡೆದಿದ್ದರು.<sup>5</sup> ಈ ಹೇತುನು ಹಾಲಾತ್ತೇನಕ್ಕೆ ನೇವಾ ಪ್ರಯಾಣ ಮಾಡಿದನು (ಹಿಂದಿನ ಪಜನ 32ಾಳುರುವ ಯಿಡಾಯ, ನಮಾಯಿ, ಮತ್ತು ಗಲಾಯ ಕುಲತು ಹೇಳಲಾಗಿದೆ?).

ಹೇತುನು ತಸ್ತಾಲ್ಲಿರುವದನ್ನು ಲುಪಯೋಗಿಸಿತ್ತಿದ್ದನು. ಅವನು ಕರ್ತವನ್ನು ಅಲತು ಆತನ ಪುನರುತ್ತಾನದ ಕುಲತು ನಾಳ್ಜಿ ಹೇಳುವವನಾಗಿದ್ದನು. ಅವನು ಆತ್ಮದಿಂದ ಮಾತನಾಡಿ ಗುಣಹಡಿಸುವ ನಾಮಧ್ಯಂವನ್ನು ಹೊಂದಿದ್ದನು. ಅವನು ತಸ್ತಾಲ್ಲಿರುವದನ್ನು ಕರ್ತವಿಗಾಗಿ ಉಪಯೋಗಿಸಲು ಈ ಪ್ರಯಾಣವನ್ನು ಮಾಡಿದ್ದನು. ಅವನು ಸಹೋದರರನ್ನು<sup>6</sup> ಬಲಪಟಿಸಿ, ನಾಶವಾಗುತ್ತಿರುವವರನ್ನು ರಕ್ಷಿಸುತ್ತಿದ್ದನು.<sup>7</sup>

“ಹೇತುನು ಎಲ್ಲಾ ಕಡೆಯೂ ನಂಜಾರ ಮಾಡುತ್ತಿರುವಾಗ ಲುಧ್ದದಲ್ಲಿ ವಾಸಿಯಾಗಿದ್ದ ದೇವ ಜನರ ಬಾಜಿಗೂ ಬಂದನು” (ಪಜನ 32ಇ). ಲುಧ್ದವು, ಯೀರಾನಲೇಖಿನ ಕೇಶಾನ್ಯ ದಿಕ್ಕಿಗೆ ಇಷ್ಟತ್ವಾರು ಮೈಗಳ ಅಂತರದಳಿಂದ ಹಳ್ಳಿಯಾಗಿತ್ತು, ಮತ್ತು ಯಾದಾಯ<sup>10</sup> ಬೆಂಟ್ ದ ತಪ್ಪಾನ ಘಲವತ್ತಾದ ಸ್ಥಳದಲ್ಲಿ, ಹೇತುನು ಲುಧ್ದಕ್ಕೆ ಬಂದ ಕಾರಣ, “ದೇವ ಜನರಾದ” ಕೈತ್ತರಣನ್ನು<sup>11</sup> ಅಲ್ಲ ಕಂಡುಕೊಂಡನು, ಅಲ್ಲಂದ ಅವನು ಯೀರಾನಲೇಖಿಗೆ ಪ್ರಯಾಣಿಸುತ್ತಿರಬಹುದು. ಯೀರಾನಲೇಖಿನಿಂದ ಜದಲಹೊಳದವರಲ್ಲ, ಕೆಲವು ದೇವ ಜನರು ಅಲ್ಲಿರಬಹುದು (8:1, 4). ಯೀರಾನಲೇಖಿನಿಂದ ಹೊರಟು ಬಂದವರು ಮಾಡಿದ “ತ್ವಂಗಂದಿಂದ ಮಾರ್ಪಣ” ಜನರೂ ಇದ್ದಿರಬಹುದು (8:4). ಫಿಅಪ್ಪನು ಅಜೋಳಿಸಿಂದ ಕೈನರ್ಯೆಯ ತನಕ ಸುವರ್ತೆ ನಾಯವಾಗ ಮಾರ್ಪಣವರು ಇದ್ದಿರಬಹುದು (8:40).<sup>12</sup>

ಹೇನೇರೇ, ಹೇತುನು ಲುಧ್ದದಲ್ಲಿ ದೇವ ಜನರ ನೇವೆ ಮಾಡುವಾಗ, “ಬನೇಯನೆಂಬ ಮನುಷ್ಯನನ್ನು ಕಂಡುಹೊಂಡಿ”<sup>13</sup> (9:33ಎ). ವೈದ್ಯನಾದ ಲಾಕನು ಅವನ ದೇಹಾವನ್ನು ಹರ್ತಮಾಡಿ; ಅವನು ಹಾಷ್ಯವಾಯ ರೋಗಿಯಾಗಿ “ಎಂಬ ವರ್ಣಗಳಿಂದ ಹಾಸಿಗೆಯ ಮೀಲಿದ್ದನು” ಎಂದು ಹೇಳಿರುವನು<sup>14</sup> (9:33ಇ). ಎಂಬ ವರ್ಣಗಳ ಹಿಂದೆ ಬನೇಯನು ನಡೆದಾಡುತ್ತಾ, ಕೆಲನಮಾಡುತ್ತಾ ಸಂತೋಷವಾಗಿ ತಸ್ತ ಜೀವಿತವನ್ನು ಕಳೆದಿದ್ದನು. ಯಥಾತ್ಮಕರ ಒಂದು ದಿನ ಅವನು ಹಾಸಿಗೆಯಂದ ಅದು ತಪ್ಪಾದ ಅಳಿಕ್ಕಾಯವಾಗಿತ್ತು, ಅವಸಿಗೆ ಏನಾಯಕೆಂದು ನಾವು ಅಲಯಿವು. ಅವನು ಅಪಥಾತ್ಮಗೊಂಡು, ಬೆಂಷ್ಟು ಮಾತ್ರ ಯನ್ನು ಮುಲಿದು ಕೊಂಡಿರಬಹುದು. ನರರೂಬಂಲ್ಯ ಮಾಡುವ ದೇಹಕ್ಕೆ ತತ್ವಿರಬಹುದು. ಕಾರಣವೇನೇ ಇರಲು, ಅವನು ಹಾಷ್ಯಯುರೋಗಕ್ಕೆ ತುತ್ತಾದನು. ಮತ್ತು ಬಲಹಿನಾದನು. ಎಂಬ ವರ್ಣಗಳ ಕಾಲ ಬನೇಯನು ಇತರರನ್ನು ಅವಲಂಜಿಸಿದ್ದನು.

“ಮುಷ್ಟಿಕುಂಬನನ್ನು ಸ್ಪಷ್ಟ ಹಡಿಸಿದ್ದು,” ಹೇತುನು ಹೊದಲ ದಾಳಲೆ ಹೊಂದಿದ ಅಷ್ಟುತ ಕಾಯುವಾಗಿತ್ತೆ (3:2) ಕಳಗಲೂ ನಹ ಹೇತುನು, ಅದೇ ತರಹದ ನಮಸ್ಯೇಯನ್ನು ಎದುಲಿಸಿದನು, ಆ ಕಾಯುಕ್ಕೆ ಹಿಂಜಲಿಯದೆ “ಹೇತುನು ಅವಸಿಗೆ - ಬನೇಯನೇ, ಯೀನು ತಿಂತುನು ಸಿಸ್ತನ್ನು ವಾಸಿಮಾಡುತ್ತಾನೆ: ಎದ್ದು ಸಿಸ್ತ ಹಾಸಿಗೆಯನ್ನು ಹಾಸಿಕೊಂಡ ಎಂದು ಹೇಳ ದನು”<sup>15</sup> (9:34ಎ). ನಹಜವಾಗಿಯೇ, ಹೇತುನು ಅದಲಿಂದ ನಸ್ತಾನವನ್ನು ಹಡೆಯಲ್ಲ,

ಸ್ವಾತಂತ್ರೆಯ “ನಜರೀಲಿನ ಯೇಸು ಕ್ರಿಸ್ತನ ಹೆನರಿನೆಂಬ ಉಂಟಾಯಾದು” (4:10). ಯೇಸುವು ಈ ಲೋಕದ ಸೇವೆಯಾಗಿದ್ದಾಗೂ, ಒಬ್ಬ ಹಾಷ್ಯವಾಯ ರೋಗಿಗೆ, “ಎಡ್ಡು ಸಿನ್ಹ ಹಾಸಿಗೆಯನ್ನು ಎತ್ತಿಕೊಂಡು, ಮನೆಗೆ ಹೋಗು” ಎಂದು ಹೇಳಿದ್ದನು (ಮತ್ತಾಯ 9:6). ಆ ಮನುಷ್ಯನು ಅದಕ್ಕೆ ವಿಧೇಯನಾದನು! ಬನೇಯನು ಈಗಾಗಲೇ ಮನೆಯಾಗಿದ್ದನು.<sup>16</sup> ಆದ್ದರಿಂದ ಹೇತುನು “ಎಡ್ಡು ಸಿನ್ಹ ಹಾಸಿಗೆಯನ್ನು ಹಾಸಿಕೊಂಡು ಎಂದು ನರಭವಾಗಿ ಹೇಳಿದನು.”

ಒಂದು ನಾಲ್ಕು ಒಬ್ಬ ತಂದೆಯು ಶರೀರಿಂದ, “ನಿನ್ನ ಮರ್ಕ್ಯು ಅಪೋಸ್ಟೋಲರ ಕೃತ್ಯದಲ್ಲಿರುವಂತೆ ಹಾಷ್ಯವಾಯ ರೋಗಿದವರಾಗಿದ್ದಿದ್ದರೆ ಒಬ್ಬೆಯದಾಗಿತ್ತು,” ಎಂದು ಹೇಳಿದನು. ನಂತರ ಅದರ ಅಧಿಕಾರಿ ತಿಳಿಸಿ: “ಶ್ರುತಿ ಮುಂಜಾನೆ, ಮರ್ಕ್ಯುಳೇ ಎಡ್ಡು ಸಿನ್ಹ ಹಾಸಿಗೆಯನ್ನು ಕ್ರಮಹಡಿಸಿಲಾ” ಎಂದು ಹೇಳುತ್ತೇನೆ - ಆದರೆ ಅಲ್ಲ ಯಾವ ನಂಗತಿಯು ಜರುಗುವದಿಲ್ಲ! ಆ ದಿವನಗರಳ್ಲ (ಈ ದಿವನಗರಳಲ್ಲ<sup>17</sup>) ರಾತ್ರಿಯಲ್ಲ ಜಾಹೆಯನ್ನು ಹಾಸಿಕೊಂಡು, ಮುಂಜಾನೆ ಅದನ್ನು ಮುಡಚಿ ಇಡುವ ವಾಡಿಕೆಯಿತ್ತು.<sup>18</sup> ಬನೇಯನ, ಹಾಸಿಗೆಯು ಎಂಬು ಚರ್ಚಗಳ ಕಾಲ ಮುಡಜದೆ ಹಾಗೇ ಇಡಲ್ಪಟ್ಟಿತ್ತು. ಅವನು ಅದರ ಮೇಲೆ ಅಲುಗಾಡದೆ, ಅನೇಕ ಚರ್ಚಗಳ ಕಾಲ ಇದ್ದನು. ಅವನು ತನ್ನ ಕಾಲಮೇಲೆ “ಎಡ್ಡು ಸಿಂತಕೆಳಳ್ಳಬೀಕೆಂದು ಹೇತುನು ಹೇಳಿದನು,” ಮತ್ತು ಆ ದಾನಪ್ರಕ್ರಿಯೆ ಹೋಣಕೆಯಾದ ಜಾಹೆಯನ್ನು ತೆಗೆದು ಹಾಕಲು ಹೇಳಿದನು.

ಈ ದಿವನಗರ ಅಧ್ಯಾತ್ಮರಗಳನ್ನು ನಾವು ಹೋಣಾನುಪುರುಧಾದರೆ, ಆ ದಿವನಗರಳಲ್ಲ “ಅಧ್ಯಾತ್ಮಗಳು” ತರ್ಕಣವೇ ಜರುಗುತ್ತಿದ್ದವು, ಅಪ್ಪಾಗಳ ಪೂಜೆ ವಾಗಿ, ಮನಪರಿಕೆ ಮಾಡಿಕೊಳ್ಳಲು ನರ್ವಪ್ರೇರಿತ ಅಧ್ಯಾತ್ಮಗಳಾಗಿದ್ದವು. ಅದಕ್ಕೆ ಬನೇಯನ ಮಹತ್ವಾಯಿವು ಹೊರತಾಗಿರಿಲ್ಲ; ಕೂಡಲೇ ಅವನು ಎಡ್ಡನು (ಪಜನ 34:ಒಬ್ಬ ಹೇಳಿಂದ್ದ ನನ್ನದು). ಅವನಿಲ್ಲ ಎಂಥಾ ಬಿಧವಾದ ಅನಂದವು ಉಂಬಾಗಿರಬಹುದು. ಈ ಹಾಂತರಗರಳಲ್ಲ ಎಪ್ಪು ಆಷಾಯ್ಯೆ ಪುಂಬಾಗಿರಬಹುದು! ಮತ್ತು “ಲುಧ್ದದಲ್ಲಿ, ನಾರೋನ ಶ್ರಾಂತದಲ್ಲಿ ವಾಸವಾಗಿದ್ದವರೆಲ್ಲಾರು ಅವನನ್ನು ನೋಡಿದರು” (ಪಜನ 35:೧). ನಾರೋನ ಶ್ರಾಂತ್ಯವು ಫಲವತ್ತಾದ ಭಾಬಿಯಾಗಿತ್ತು ಅದರಲ್ಲ ನುಂದರಿಂದ ಕಾಡಿನ ಹೂವುಗಳದ್ದವು (ಪರಮಾರ್ಥ 2:1). ಅದು ಮೆಡಿಟೆಲಿಯನ್ ತೀರ ಶ್ರದ್ಧೆಯಾದ ಯೋಷ್ಟಿದಿಂದ ಕ್ಯಾನರ್ಯೆಯವರಿಗೂ ಹಜ್ಜಾಕೊಂಡಿತ್ತು.<sup>19</sup> ಬನೇಯನು ಆ ಶ್ರಾಂತರಗಳಲ್ಲ ಪ್ರಖ್ಯಾತಿಯ ವೃತ್ತಿಯಾಗಿದ್ದಿಲಂದು, ಆ ಆಷಾಯ್ಯೆ ವನ್ನು ನೋಡಲು ಅನೇಕ ಜನರು ಬಂದಿದ್ದರು.

ಅಧ್ಯಾತ್ಮಗಳು ಉಂಬಾಗುವಂಥದ್ದರ ಜ್ಞಾನಬಿಕ ಉದ್ದೇಶವು ವಾಕ್ಯವನ್ನು ದೃಢಪಡಿಸುವದಕ್ಕಾಗಿ ಉಂಬಾಗುತ್ತಿದ್ದವು (ಅಜ್ಯಾಯ 2:3, 4) ಲುಧ್ದ ಮತ್ತು ಅದರ ನುತ್ತಾಲನ ತದೇಶಗಳ ಜನರು, ಬನೇಯನು ಸಿಂತಕೆಳಂಡಿದ್ದನ್ನು ಮತ್ತು ನಡೆಯುವದನ್ನು ನೋಡಿ “ಕರ್ತನನ್ನು ನಂಬಿದರು” (9:42)<sup>20</sup> ಮತ್ತು “ಕರ್ತನ ಕಡೆಗೆ ತಿರಿಕೊಂಡರು” (9:35ಬಿ). ಹೇತುನು ಅವರ ದೃಷ್ಟಿಯನ್ನು ಆ ವೃತ್ತಿಯಿಂದ (ತನ್ನ)<sup>21</sup> ಕಡೆಗೆ ಅಂದರೆ ಶಕ್ತಿಯ ಕಡೆಗೆ ಕರ್ತನಿಗಾಗಿ, ಜನರು ಮಾಡಬೇಕಾದ ಕಾರ್ಯಗಳನ್ನು ಮಾಡುವಾಗ, ಕರ್ತನು ಅವರ ತಯತ್ವವನ್ನು ಅಶೀವಂದಿಸುವನು!

### ಒಬ್ಬರು ಶಿಷ್ಯರು ತಮ್ಮಾಲ್ಪದ್ಭೂತನ್ನು ಅಳಪಯೋಗಿಸಿದವು (9:26-38)

ಕರ್ಗ ದೃಷ್ಟಿಯು ಹನ್ನೆರಡು ಮೈಲುಗಳ ದೂರದಲ್ಲಿದ್ದ ಹಳ್ಳಿಮ ತೀರದ ಯೋಷ್ಟದ ಕಡೆಗೆ ಬದಲಾಯತು.<sup>22</sup> ನೋಲೋನೆನನ ದಿವನಗರಳಲ್ಲ ಮರ್ಗಳನ್ನು ಲೆಬನೋನಿನಲ್ಲ ಕಡಿದು ನಮ್ಮುದ್ರ ಮಾರ್ಗವಾಗಿ ಯೋಷ್ಟಕ್ಕೆ ಕಳುಹಿಸುತ್ತಿದ್ದರು. ನಂತರ ದೇವಾಲಯ ತಪ್ಪಿಣಿಳಿಕ್ಕಾಗಿ ಅದನ್ನು ಯೆರಾನಲೇಬಿಗೆ ತರುತ್ತಿದ್ದರು (2 ಪ್ರಾರ್ಥಕಾಲಪ್ರತ್ಯಾಂತ 2:16). ಶರಾದಿಯಾದ ಯೋನನು ನಹ ಯೋಷ್ಟಕ್ಕೆ ಇಷಿದು ಹೋಗುವ ಹೋಗನ್ನು ಹತ್ತಿದನು

(ಯೋಜನೆ 1:3). ಈಗ, ಅ ಯೋಜ್ಯದಲ್ಲಿ ಕರ್ತವ್ಯನಿಗಾಗಿ ಬಂದು ನಭಿ ಸ್ಥಾಪನೆಗೊಂಡಿತ್ತು. ಬಹುಶಃ ಲುಧ್ಯದಲ್ಲ ನ್ಯಾಷನೆಯಾದ ಸಮಯದಲ್ಲಿಯೇ ಆಗಿರಬಹುದು. ಆ ನಭಿಯ ಒಬ್ಬ ಪ್ರಮುಖ ವ್ಯಕ್ತಿಯ ಕುಲತಾಗಿ ನಮ್ಮ ಅನಕ್ತಿಯನ್ನು ವಹಿಸಾಗಿದ್ದೇವೆ: “ಯೋಜ್ಯದಲ್ಲ ತಜಧಾ<sup>23</sup> ಎಂಬ ಶಿಷ್ಯಾಂದ್ರಾಳು (ರ್ವಣ್ಣ ಭಾಷೆಯಲ್ಲ “ದೋಕರ್” ಎಂದರ್ಥ), ಆಕೆಯು ಸ್ತುತಿಯೆಗಳನ್ನು ದಾನಧರ್ಮಗಳನ್ನು ಬಹಳವಾಗಿ ಮಾಡುತ್ತಿದ್ದಳು (ಪಜನ 36). “ತಜಧಾ” ಎಂಬುದು ಆಕೆಯ ಅರಮಾಯದ ಹೆಸರಾಗಿತ್ತು “ತಜಧಾ” ಮತ್ತು “ದೋಕರ್” ಎಂಬ ಹೆಸರುಗಳಿಂದ “ಜಿಂಕೆ” ಎಂಬುದಾಗಿ<sup>24</sup> ಅದು ಜಿಂಕೆಯ ಜಾತಿಗೆ ನೇಲಿದ ಸುಂದರ ರೂಪಿ ಬ್ರಾಹ್ಮಣರವರ ವಜನ 36ರ ಕಡೆಯ ಭಾಗವನ್ನು ಈ ಲೀಟಿಯಾಗಿ ತಜುವಾಗಿ ಮಾಡಿದ್ದಾರೆ, “ಆಕೆ ತನ್ನ ಜೀವಮಾನ ಕಾಲವೆಲ್ಲಾ ಒಕ್ಕೆಯ ಕಾರ್ಯಗಳನ್ನು ಮಾಡುತ್ತಾ ದಾನಧರ್ಮಗಳನ್ನು ಮಾಡಿದಳು”<sup>25</sup> ಎಂಬುದಾಗಿದೆ.

ನಭಿಯವರು ಮತ್ತು ಅಲ್ಲಿನ ಸಮುದಾಯದವರು ಆಕೆಯನ್ನು ಮೆಚ್ಚಿ ಬಹಳವಾಗಿ ಶ್ರೀತಿಸುತ್ತಿದ್ದರು. ಆದರೆ “ಅ ಕಾಲದಲ್ಲ ಆಕೆ ರೋಗದಲ್ಲ ಇದ್ದು ನತ್ತಿಳು”<sup>26</sup> (ಪಜನ 37ಎ). ಕೆಷ್ಟವರು ನಾಯಿವರಂತೆ ಒಕ್ಕೆಯವರು ನಹ ನಾಯಿವರು (ಅಜ್ಯಯ 9:27). ಆ ನಭಿಯು ನಂಸ್ಥಾಪನೆಗಳಿಂದ ನಂತರ ಅನೇಕ ವಣಗಳಲ್ಲಿ ಅನೇಕ ನದನ್ಯರು ಮರಣಿಸಿರಬಹುದು, ಆದರೆ ಶೈತ್ಯನ್ಯರು ಸ್ವಾಭಾವಿಕವಾಗಿ ನಾಯಿವದನ್ನು ಈ ವಾಕ್ಯಭಾಗದಲ್ಲಿ ತ್ವರಿತವಾಗಿ ನೋಡುತ್ತೇವೆ.<sup>27</sup> ಮತ್ತು “ಆಕೆಯ ಶವವನ್ನು ತೊಳಿದು ಮೇಲಂತಸ್ತಿನಾಲ್ಭರ್ಯ” ಎಂಬುದಾಗಿ ಓದುತ್ತೇವೆ (ಪಜನ 37ಬಿ). ನತ್ತ ದಿನದಲ್ಲಿಯೋ ಸಮಾಧಿಮಾಡುವಂತಹ್ಯ, ಯೆರೂನಲೀ ಖಿನ ಹದ್ದತಿಯಾಗಿತ್ತು. ಆದರೆ ಈ ಹೂಂತ್ಯಗಳಲ್ಲಿ ಆ ಹದ್ದತಿಯು ಇಲ್ಲದೇ ಇರಬಹುದು.<sup>28</sup> ವಿನೇಯದ್ವರೂ ಅವರು ಆಕೆಯ ದೇಹವನ್ನು ಸಿದ್ಧಪಡಿಸಿ<sup>29</sup> ಮೇಲಂತಸ್ತನಾಲ್ಭರ್ಯ ಇತರರು ಆಕೆಯ ದೇಹವನ್ನು ನೋಡಿ ಅಳಿದುಕ್ಕೆ ಅನುಮತಿ ಮಾಡಿಕೊಂಡು.<sup>30</sup>

ಈ ಎಲ್ಲಾ ನಂಗತಿಯು ನಡೆಯುತ್ತಿರಲಾಗಿ, ಹಸ್ತೇರಡು ಮೈಲಿಗಳ ದಾರದ್ದ ಲುಧ್ಯದಲ್ಲಿದ್ದ ಹೆತ್ತನ ಪರ್ವತ ಮಾನವು ಯೋಜ್ಯಕ್ಕೆ ತಿಳಿದುಬಂದಿದೆ. ಬಹುಶಃ ಬಿನೇನನ ಸ್ವಂತತೆಯ ನುಡಿಯ ತಿಳಿದುಬಂದದ್ದಲಿಂದ ಅಶೋನ್ತುಲನನ್ನು ಕರೆಕಳಿಸಿನಲು ನಹೋಳದರು ನಿರ್ಧಾರಿಸಿದರು. “ಹೆತ್ತನು ಅಲ್ಲದ್ದಾನೆಂದು ಶಿಷ್ಯರು ಹೇಳಿ ಇಬ್ಬರು ಮನುಷ್ಯರನ್ನು ಅವನ ಬಜಗೆ ಕಳಿಸಿ - ತಡಮಾಡದೆ ನಮ್ಮ ತನಕ ಬರಬೇಕೆಂದು ಬೇಡಿಕೊಂಡರು” (ಪಜನ 38).

ಶಿಷ್ಯರು ಹೆತ್ತನನ್ನು ಕರೆಸಿದ ಉದ್ದೇಶವನ್ನು ತಿಳಿಸಲು ಇಷ್ಟುಹಡುತ್ತಿಳೆನೆ. “ತಡಮಾಡದೆ” ಎಂಬ ಚಾರ್ಯವುನವ್ತು, ದೋಕರ್ ಆಗಿ ನಮಾಧಿಯಾಗುವದರೊಳಗಾಗಿ ಹೆತ್ತನು ಯೋಜ್ಯಕ್ಕೆ ಬರಬೇಕೆಂಬ ಅಧರವಾಗಿದ್ದೀ<sup>31</sup> - ಆ ಹವಾನಿಣಕ್ಕೆ ಅನುಗುಣವಾಗಿ ನಮಾಧಿಮಾಡುವದನ್ನು ತಡಮಾಡಬಾರದಿತ್ತು - ನಮಾಧಿಗೆ ಮನ್ಯ ಅವನು ಅಱ್ಳಿರಬೇಕೆಂಬ ಉದ್ದೇಶವನ್ನು ತಿಳಿಸಿರುವದಿಲ್ಲ. ಬಹುಶಃ ಅವನು ಆಕೆಯನ್ನು ಮರಣಿದಿಂದ ಎಜ್ವಿಸಬಹುದೆಂಬ ಉದ್ದೇಶವಿರಬಹುದು. ಶಿಷ್ಯರು, ಉದ್ದೇಶಗಳು ವಿನೇಯದ್ವರೂ ಹೆತ್ತನು ತಡಮಾಡದೆ ಅವರ ಬಜಗೆ ಬಂದು “ಅವನಾಲ್ಯಾಯ ಕಾರ್ಯವನ್ನು ಅವನು ಮಾಡಬೇಕೆಂದು ಬೇಡಿಕೊಂಡರು.”

ಹೆತ್ತನ ಬಜಗೆ ಬಂದ ಇಬ್ಬರು ವ್ಯಕ್ತಿಗಳ ಕುಲತ್ವ ಬಂದು ಕ್ಷಣಕಾಲ ಯೋಜನೆಯಾಗಿ. “ಶಿಷ್ಯರು ಹೆತ್ತನನ್ನು ಕರೆತರಲು ಇಬ್ಬರು ಮನುಷ್ಯರನ್ನು ಕರೆಕಳಿಸಿದರು” ಹೆತ್ತನು ಹೊಂದಿದಂತ ನಂಗತಿಗಳನ್ನು ಈ ಮನುಷ್ಯರು ಹೊಂದಿರಿಬಾಲ್ಲ. ಹೆತ್ತನಿಂದ ಯಾವ ಕಾರ್ಯವನ್ನು ಮಾಡಲು ಬಯಸಿದರೋ, ಅವರುಗಳೇ ಆ ಕಾರ್ಯವನ್ನು ಮಾಡಲು ಅನಾಧ್ಯವಾಗಿತ್ತು.<sup>33</sup> ಇನ್ನೊಂದರೆ, ಕರ್ತವ್ಯನಿಗಾಗಿ ಉಪಯೋಗಿಸಲು ಯಾವ ನಂಗತಿಗಳೂ ಇರಬಾಲ್ಲ. ತ್ವರಿಯೋಬ್ಬಿಲಿಗೂ ವರಡು ಕಾಲುಗಳು ಮತ್ತು ಬಂದು ಬಾಯಿ ಇತ್ತು, ಹೆತ್ತನನ್ನು

ಕರೆತರಲು ಬೇಡಿಕೆಯನ್ನು ಮಾಡಲು ಅದನ್ನು ಉಪಯೋಗಿಸಿದರು.

ನಮ್ಮೆಲ್ಲ ಕೆಲವರು ದೇವರಿಗಾಗಿ ಮಹತ್ವದ ಕಾರ್ಯಗಳನ್ನು ಮಾಡಲಾಗದೇ ಇರುವಾಗ ಏನನ್ನೂ ಮಾಡುವದಿಲ್ಲ. ನಾವು ಹೇತುನ ಹಾಗೆ ಇಲ್ಲದೆ ಹೊಳೆದರೆ ನಾವು ಏನೂ ಅಗಲು ನಾಧ್ಯಬಿಳ್ಳಿ, ಹೆನಲಿಸಿದ ಇಬ್ಬರು ಶಿಶ್ಯಲಿಂದ ಕಂಪತ್ಯಾಚೀಳುತ್ತಾರೆ. ದೇವರ ಉದ್ದೇಶಕ್ಕಾಗಿ ಇತನು ನಮಗೆ ಏನನ್ನೂದರೂ ಸೀಡಿರುವನು. ನಮ್ಮೆಲ್ಲ ಅನೇಕರು ಸೈಫಿತರನ್ನು ನಂಧಿಸಲು ನಮ್ಮ ಕಾಲುಗಳನ್ನು ಉಪಯೋಗಿಸುತ್ತೇವೆ. ಮತ್ತು ಅವರಿಗೆ ಯೆಣಿನಿನ ಕುಲತಾಗಿ ಹೇಳಲು ನಮ್ಮ ಸ್ವರಗಳನ್ನು ಉಪಯೋಗಿಸುತ್ತೇವೆ. ಆ ಇಬ್ಬರು ಮನುಷ್ಯರು ಎದುಲಿಸಿದ ಕಾರ್ಯಗಳನ್ನು ನಾವುಗಳ ಎದುಲಿನಲು ನಾಧ್ಯಬಿಳ್ಳಿ, ಕೆಲಸಗಳನ್ನು ಮಾಡುವವರ ಸಹಾಯವನ್ನು ಹಡೆಯಲು ನಮ್ಮ ಕಾಲುಗಳನ್ನು ಹಾಗೂ ಸ್ವರವನ್ನು ಉಪಯೋಗಿಸುತ್ತೇವೆ!

ಅವರ ದೈಹಿಕ ನಾಮಧರದ ಜೊತೆಯಲ್ಲ ಇನ್ನೊಂದು ವಿಷಯವನ್ನು ತಿಳಿಸುತ್ತೇನೆ, ಈ ಇಬ್ಬರು ಮನುಷ್ಯರಲ್ಲ ಅಡಕವಾಗಿದ್ದ ವಿಶೇಷ ಮನೋಧರ್ಮವನ್ನು ನೋಡುತ್ತೇವೆ: ಕರ್ತವಿಂದಿಗಾಗಿ ಅವರು ಒಂದು ಕಾರ್ಯವನ್ನು ಮಾಡಲು ಕೇಳಲ್ಪಣ್ಣಗ್ರ ಅವರು ಅದನ್ನು ಮಾಡಲು ನಿರ್ಧರಿಸಿದರು. ಈ ಬಿಧವಾದ ಕಾರ್ಯಗಳನ್ನು ಮಾಡಲು ಮನೋಜಿತವಿರುವ ಈ ವಿಶೇಷಧಾರ್ಥಕ್ಕಾದ ಜನರನ್ನು - ನಭಾಸಾಯಕರುಗಳ ನಭೀಯಲ್ಲ ಹೊಂದಿರುವದು ಜೀವಿತವಾದದ್ದೇ. ಇಂತಹ ಪ್ರೀತಿಗಳಿಗೆ ಯೆಣಿನ ನೀಡುವ ಮಹತ್ವದ ಗ್ರಾರವೆನೀನಿಂದರೆ “ಆಕೆಯು ಘಾಡಬೇ ಕಾದಬ್ಧ್ರೇ ಮಾಡಿರುವಳಿ” ಎಂಬದೇ (ಪ್ರಾರ್ಥ 14:8; ಒತ್ತಿ ಹೇಳಿದ್ದು ನಸ್ತಿಯ).

ಜನರು ತಮ್ಮಿಳ್ಳರುವದನ್ನು ಉಪಯೋಗಿಸಿರುವದಲಿಂದ, ಇನ್ನೊಂದು ನಾಲ ದೇವರು ಅವರ ಪ್ರಯತ್ನಗಳನ್ನು ಆಶಿಂವದಿಸಿರುವನು: “ಹೇತುನು ಎದ್ದು ಅವರ ಜೊತೆಯಲ್ಲ ಹೊಂದನು” (ಪಜನ 39೧). ಕ್ರಿಸ್ತನ ನಭೀಯಾಳುವ ಪ್ರತಿಯೊಬ್ಬರು ತಮ್ಮಿಳ್ಳರುವ ಜಿಕ್ಕೆ ಅಥವಾ ದೊಡ್ಡ ತಲಾಂತುಗಳನ್ನು ಕರ್ತವಿಂದಿಗಾಗಿ ಉಪಯೋಗಿಸುವದಾದರೆ - ಅದು ಅಷ್ಟು ವಾದ ನಾಧನೆಯ ಪ್ರತಿಕಲವಾಗುತ್ತಿದೆ!

### ಡೊಕೆಂಟ್ ತನ್ನಾಳಿಧ್ವನಿ ಉಪಯೋಗಿಸಿದಖಲ್ (9:36, 39-42)

ಹೇತು ಮತ್ತು ಇಬ್ಬರು ಮನುಷ್ಯರು ಹಲವಾರು ಗಂಟೆಗಳ ಕಾಲ ನಡೆದು. ಡೊಕೆಂಟ್ ಶರವಿದ್ದ ಮನೆಗೆ ಬಂದರು. “ಅವನು ಬಂದಕೂಡಲೇ ಅವರು ಅವನನ್ನು ಮೇಲಂತಸ್ತಿಗೆ ಕರೆದು ತೋಂಡು ಹೊಂದರು” (ಪಜನ 39೫). ಡೊಕೆಂಟ ಒಜತು ಬಯಸಿದ ಎಲ್ಲಾ ಜನರು ಆ ಕೊರಡಿಯಲ್ಲ ತಂಜಕೂಡಿದ್ದರು ಅವರು ಆಕೆಯ ನತ್ತಿಯಿಗಳನ್ನು ಮತ್ತು ದಾನಂಧರ್ಮಗಳನ್ನು ಸ್ವೀಕರಿಸಿದವರಾಗಿದ್ದರು ವಜನ 36ರಲ್ಲ “ಅಲ್ಲ ಬಿಧವೆಯರೆಲ್ಲರು<sup>34</sup> ಅಳುತ್ತು ಅವನ ಹತ್ತಿರ ಸಿಂತುಕೊಂಡು<sup>35</sup> ಡೊಕೆಂಟ ತಮ್ಮ ನಂಗಡ ಇದ್ದಾಗ ಮಾಡಿಕೊಳ್ಳಿದ್ದ<sup>36</sup> ಒಳಂಗಿಗಳನ್ನು ಮೇಲಂಗಿಗಳನ್ನು ತೋಂಡಿಸಿದರು” (ಪಜನ 39೫). ಮೂಲ ಹೇಳಿಸಿಯಂತೆ ಆಕೆ ಮಾಡಿಕೊಳ್ಳಿತ ವಸ್ತುಗಳನ್ನು ಅವರುಗಳ ಹಾತಿಕೊಂಡಿದ್ದರು. ಅವರು ತಮ್ಮ ವಸ್ತುಗಳ ಕಡೆಗೆ ಬೋಷ್ಟುಮಾಡಿ, “ಆಕೆಯು ... ಇದನ್ನು ಮಾಡಿದ್ದಳಿ ... ಅದನ್ನು ಮಾಡಿದ್ದಿಂದು ಹೇಳುತ್ತಿದ್ದರು!”

ಡೊಕೆಂಟಾದರೇಣ ಮಹತ್ವದ ತಲಾಂತುಗಳನ್ನು ಹೊಂದದೆ ಇರಬಹುದು. ಆಕೆಯು, “ನಾನು ಸ್ವಲ್ಪವಾಗಿ ಮಾಡಲು ನಾಧ್ಯಬಿಳಿರುವದಲಿಂದ, ನಾನು ಏನನ್ನು ಮಾಡಲಾರೆ” ಎಂಬ ಕಾರಣವನ್ನು ನಿರ್ಣಯಿಸುವುದಾಗಿತ್ತು. ಆದರೆ, ಆಕೆಯಲ್ಲಿದ್ದಿಂತ ಅಲ್ಲವಾದದ್ದನ್ನು ಕರ್ತವಿಂದಿಗಾಗಿ ಉಪಯೋಗಿಸಿದಳು. ಆಕೆಯಲ್ಲ ನೂರಿ, ಸ್ವಲ್ಪ ನಾಮಾರ್ಪಿ ಮತ್ತು ಕೆಲವು ದಾರಗಳು, ಹಾಗೂ ಹೊಳೆಯಿಂತ ನಾಮಧ್ಯವು ಇತ್ತು. ಬಹು ಪ್ರಮುಖವಾಗಿ ಇತರರಿಗೆ ಅಗತ್ಯಬಿಳಿರುವ ಗುಣಲಕ್ಷಣಗಳನ್ನು ಆಕೆ ಹೊಂದಿದ್ದಳು. ವಜನಗಳ 38, 39ರಲ್ಲ ತಿಳಿಸಿರುವ ಇಬ್ಬರು ಹೇಳಿದ್ದನ್ನು ಮಾಡುವ ನಾಮಧ್ಯವನ್ನು ಹೊಂದಿದ್ದರು, ಆದರೆ

ದೊರಕಂಳಲ್ಲ ಇನ್ನನ್ನು ಬಿಶೀಳಣವಾದ ನಾಮುಧ್ಯವಿತ್ತ: ಕೆಳಬುದ್ಧಿಂತ ಮೊದಲೇ ಅಗತ್ಯವಿಯವ ಕಾಯಿಗಳನ್ನು ಮಾಡುವ ನಾಮುಧ್ಯವನ್ನು ಹೊಂದಿದ್ದಳು. ದೊರಕಂಳ ತಿಳಬಜಿಕೆಯಿಳ್ಳ ಕಾಗೂ ಕರುಣೆಯಿಳ್ಳ ಹೃದಯವನ್ನು ಹೊಂದಿದ್ದಳು. ವಸ್ತುಗಳ ಅಗತ್ಯವಿರುವವರನ್ನು ಸುತ್ತಲೂ ಹುಡುಕಿ ತಿಳಿಕೊಳ್ಳುತ್ತಿದ್ದಳು. ಆ ನಮುದಾಯದಲ್ಲ, ತನಗೆ ಆಹಾರವನ್ನು ಯಾಡಿ ನಿಂತು ಕಾಗೂ ತನ್ನನ್ನು ಸಂರಕ್ಷಿಸುವ ಗಂಡನನ್ನು ಕಳಿದುಕೊಂಡ ಬಿಧವೆಯು ಸುರಕ್ಷತೆಯನ್ನು ಹೊಂದಿರುತ್ತಿರಲ್ಲ. ಆದ್ದರಿಂದ ದೊರಕಂಳ ತನ್ನಿಲ್ಲರುವದನ್ನು ಉಪಯೋಗಿಸಿ ಬಿಧವೇ ಯಿಗೂ ಮತ್ತು ಅಗತ್ಯವಿರುವವರಿಗೂ ಹೊಳಾದು ಕೊಡುತ್ತಿದ್ದಳು.<sup>37</sup>

ದೊರಕಂಳ ಶಾಲೆಗಳ ನಡೆನಾಲ್ಲ, ಅಧ್ಯಾತ್ಮರಾಜನ್ನು ಮಾಡಿಲ್ಲ “ಮತ್ತು ಯಾವುದೆ ಪ್ರಮುಖವಾದ ಯೋಜನೆಯನ್ನು” ಹೊಂದಿರಾಲ್ಲವೆಂದು ನಾವು ತಿಳಿಯುತ್ತೇವೆ. ಒಂದು ಪೇಠಿ ನೀವು ಯೋಷ್ಟದ ಸಭೆಯನ್ನು ನಂದಿಸಿದ್ದೇ ಆದರೆ, ಅವಳ ಚೌನವಾಗಿ ಕುಳಿತಿರುವದನ್ನು ಕಾಣಲಾಲಿ. ನೀವು ಅವಳ ಸೆಳವೆಯ ಕುಲತು ಅಭಜಗೆ ತ್ವರಿಸುವುದಾದರೆ, “ಅವಳು, ನಾನು ಸ್ವಲ್ಪವಾಗಿ ಹೊಳಾಯಿತ್ತೇನೆ” ಎಂದು ಹೇಳಬಹುದು. ಹೇಗೂ, ಆಕೆಯು ಮರಣಿಸಿದಾಗ, ಬಹುಃಃ ಹಿಂದೆಂದಿಗಿಂತಲೂ ಯೋಷ್ಟದಲ್ಲ ಬಹು ದುಃಖವುಂಂಬಾಗಿರಬಹುದು.

ಇತರಲ್ಲಿಗೆ ನಹಾಯ ಮಾಡುವಂತಹ ಹೃದಯವನ್ನು ಹೊಂದಿರುವ ಕೈಸ್ತರ ಬಿಷಯವಾಗಿ ನಾವುಗಳ ಕೆಲವು ನಾಲಿ ಕೀರ್ತಾಗಿ ತಿಳಿಯುತ್ತೇವೆ. ಹೋಲನು ಬರೆಯುವಾಗ, “ಅದರಲಂದ ಸಮಯವಿರುವಾಗ ಎಲ್ಲಾಲಗೆ ಒಳ್ಳೆದನ್ನೇ ಮಾಡೋಣ” (ಗ್ರಾತ್ಯ 6:10). ಯಾಕೋಬಾನು ಅದನ್ನು ವಿವರಿಸಿ, “ದಿಕ್ಕಿಲ್ಲದವರನ್ನು ಬಿಧವೆಯರನ್ನು ಹಾರಾಮಲಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವುದೇ<sup>38</sup> ತಂದೆಯಾದ ದೇವರ ಸ್ವಿಧಾನದಲ್ಲ ಶುದ್ಧವು ನಿಮ್ಮಾಲಪೂ ಆಗಿರುವ ಭಕ್ತಿ” (ಯಾಕೋಬ 1:27), ದೊರಕಂಳ ಜೀವಿತದಲ್ಲ ಇದೇ ಬಿಧವಾದ ಜಿತಣವನ್ನು ನೋಡುತ್ತೇವೆ. ಕೇವಲ ಏಳಿ ವಜನಗರಳ್ಲ, ಅವಳ ಜಲತೆಯನ್ನು ವಿವರಿಸಲಾಗಿದೆ, ಆದರೆ ಆ ಏಳಿ ವಜನಗರಳು, ನಾಬಿರಾಯ ಜನರು ತಮ್ಮ ತಲಾಂತುಗಳನ್ನು ಬಡವಲಿಗಾಗಿ ಉಪಯೋಗಿ ಸುವರಂಥ ಸ್ವಾತಿತ್ವಯನ್ನು ನಿಂಡುತ್ತದೆ<sup>39</sup> ನಮ್ಮಾಲ್ಲರುವದನ್ನು ನಾವು ಮಾಡಬೇಕಾದ ಕಾರ್ಯಕ್ರಮ ಉಪಯೋಗಿಸುವ ತ್ವರಿತವನ್ನು ಮಾಡುವಾಗ, ದೇವರು ಅದನ್ನು ಅಧ್ಯಾತ್ಮವಾಗಿ ದ್ವಿಗುಣಮಾಡುವನು!

ಯೇಸುವಿಗಾಗಿ ನಾನು ಏನನ್ನು ಮಾಡಲಾರೆ ಎಂದು ನೀನು ತಿಳಿದಿರುವೆಯಾ? ನಿನಗೆ ಹೊಳಗೆ ಮಾಡುವದಕ್ಕೆ ಬರುತ್ತದೆಯೇ? ಅಡಿಗೆ ಮಾಡಬಹುದೇ? ಹಾತ್ಯೆಗಳನ್ನು ತೊಳೆಯಬಹುದೇ? ನೆಲವನ್ನು ಶುಚಿ ಮಾಡಬಹುದೇ? ಲಹೇಲ ಕೆಲವನ್ನು ಮಾಡಬಹುದೇ? ಹುಲ್ಲನ್ನು ಕತ್ತಲಿಸಬಹುದೇ? ಎಲೆಗಳನ್ನು ಗುಡಿಸಬಹುದೇ? ನೊಂದಪರ ಹೆಗಲ ಮೇಲೆ ನಾಂತರ್ವನದ ಕೈಗಳನ್ನು ಇಡಬಹುದೇ? ಅನಾರೋಗ್ಯದಲ್ಲರುವವರ ನಂಂತರ ಕೂತುಹೊಳ್ಳಬಹುದೇ? ಒಂದು ತಂಬಗೆ ತಜ್ಜಾಸೆಯ ನಿರನ್ನು ಸಿಡಬಹುದೇ? ಯೇಸು ಹೇಳಿದಂತೆ, “ಯೇಸುವಿನ ಶಿಷ್ಯನಿಂದ ಯಾವನಾದರೂ ಒಂದು ತಂಬಗೆ ತಜ್ಜಿರನ್ನುದರೂ ತುಂಬಿಯವದಕ್ಕೆ ಕೊಟ್ಟರೆ, ಬರತಕ್ಕ ತ್ವರಿಷಳಪು ಅವನಿಗೆ ತಪ್ಪಿಸಿದ್ದೇ ಇಲ್ಲ” (ಪ್ರತ್ಯಾಯ 10:42). ನಿನ್ನಾಲ್ಲರುವುದು ಏನೇ ಆಗಿರಿ, ಅದನ್ನು ಉಪಯೋಗಿಸಿ ಕಾರ್ಯಮಾಡು. ದೇವರು ನಿನ್ನ ತ್ವರಿತವನ್ನು ಆಶಿಷಣಿಸಿದಿನವನು!

ಹೇತುನು ತಳ್ಳಲುವದನ್ನು ಉಪಯೋಗಿಸಿದ್ದು ನಮಯವು ಹತ್ತಿರವಾಯಿತು ದೊರಕಂಳನ್ನು ಮರಣದಿಂದ ಎಜ್ಞಾನಬೇಕಿತ್ತ. ಅವನು ತನ್ನ ಕೆ ನಿದಾರಿಸಿದನ್ನು ಏಕೆ ಮಾಡಿದ್ದನೂ ಎಂಬುದನ್ನು ನಾನು ಅಲಿಯೆನು. ಆಕೆಯು ಒಳ್ಳೆಯ ವ್ಯಕ್ತಿಯಾಗಿದ್ದಳು. ಆದರೆ ಕೆ ಹಿಂದೆ ಮರಣ ಹೊಂದಿದ ಒಳ್ಳೆಯವರಾಯ ಮರಣದಿಂದ ಎದ್ದಿರಲ್ಲ. ಆದರೆ ಆಕೆಯನ್ನು ಎಜ್ಞಾಸಿದ ನಂದಭಾದಲ್ಲ, ದೇವರ ಉದ್ದೇಶಪು ನೆರವೇಲತು, ಒಬ್ಬರು ಹೇಳಿರುವಂತೆ,

ದೊಕ್ಕನ್ನಾ ಮರಣದಿಂದ ಎಂಬಂಧದ್ದು ಒಬ್ಬಿಗೆ ಆಷ್ಟ್ಯಾಯವುಂಟು ಮಾಡುತ್ತದೆಯೇ ಬಿನ ಸೈಫನನ ಅಥವಾ ಯಾಕೆಲೇಬನ ಬಿಷಯದಲ್ಲಿ ಆಷ್ಟ್ಯಾಯವುಂಟಾಗುವದಿಲ್ಲ (7:59) (12:2) ಯಾವುದೇ ಬಿಧವಾದ ದೈವಿಕ ಕಾರಣಗಳಿರಬಹುದು ಅದರೆ ಅದು ದೇವರ ಮಹತ್ವದ ಮಹಿಮೆಗಾಗಿ ಉಂಟಾಗುತ್ತದೆ. ಬಹುಶಃ ನಾಪುಗಳ ಮರಣದ ಕುಲತು ಹೆಚ್ಚು ಯೋಜಿಸಿ, ಯೇಂನುಬಿನ ಪುನರುತ್ತಾಗುವದಲ್ಲಿ ಉಂಟಾಗುವ ಜಯದ ಕುಲತು ಅಲ್ಲವಾಗಿ ತಿಳಿಕೊಂಡಿರುವ ಕಾರಣಬಿರಬಹುದು.<sup>40</sup>

ನಮಗೆ ತಿಳಿದಿರುವ ಹಾಗೆ, ಇದೇ ಚೋದಲ ನಾಲ, ಅತ್ಯೋನ್ತಮನು, ಒಬ್ಬ ಮರಣ ಹೊಂದಿದ ವ್ಯಕ್ತಿಯನ್ನು ಮರಣದಿಂದ ಎಜ್ಜಿಸಿರುವನು. ಅದನ್ನು ಮಾಡುವ ಬಿಧಾನವನ್ನು ಹೇಗೆ ಅಲತುಕೊಂಡಿದ್ದನು? ಅದರ ಕುಲತಾಗಿ ತಿಳಿವಿಕೆಯ ಬರವಣಿಗೆಯನ್ನು ಅವನು ಹೊಂದಿರಿಲ್ಲ “ಯೇಂನು, ನತ್ತವರನ್ನು ಎಜ್ಜಿಸಿದ್ದು” ನೆನಪು ಅವನಿಳ್ಳತ್ತ. <sup>41</sup> ಯಾಂತರನ ಮಗಳನ್ನು ಯೇಂನು ಬದುಕಿಸಿದ್ದನ್ನು ತಿಳಿದಿದ್ದನು (ಮಾರ್ಕ 5:21-43; ಲಾಕ 8:40-56). ಹೇತುನು, ನತ್ತವರಳನ್ನು ಎಜ್ಜಿಸಿದ ಬಿಷಯವು ನಹ ಅದೇ ಲೀಟಿಯಾಗಿತ್ತು<sup>42</sup> “ಯೇಂನು ತ್ವರಿತಮಾಗಿ ಏನು ಮಾಡಿದನು? ಎಂಬ ಆಲೋಚನೆಯ ಹೇತುನಿಳ್ಳತ್ತ ಹೌದು ಅವನು ಅದನ್ನು ತಿಳಿದಿದ್ದನು. ಕೊರಡಿಯಿಲ್ಲದ್ದ ಜನರನ್ನು ಅವನು ಹೊರಗೆ ಕಳುಹಿಸಿದ್ದನು.”<sup>43</sup> ಅದೇ ಲೀಟಿಯಿಲ್ಲ ಹೇತುನು ನಹ ಅಲ್ಲದ್ದ ಜನರನ್ನು ಕೊಳಿಡಿಯಿಂದ ಹೊರಗೆ ಕಳುಹಿಸಿದನು ... (ಪಜನ 40ಎ). ಅವರೆಲ್ಲರೂ ಹೊರಗೆ ಹೊಡ ನಂತರ, ಹೇತುನು “ಮೊಣಕಾಲಾಲ ಶ್ರಾಂಕನೆಂದೂ” (ಪಜನ 40ಜ) ಯೇಂನು ಮೊಣಕಾಲಾಲ ಶ್ರಾಂಕನೆಂದೂ ಅದರೆ ಯೇಂನು ಸ್ವೀಕರಿಸಿದ್ದನು. ಹೇತುನು ಶ್ರಿಗಾಗಿ ಶ್ರಾಂಕನುತ್ತಿರು ವಾಗ, ಶವದ ಕಡೆಗೆ ತಿರುಗಿಕೊಂಡು, ಯೇಂನು ಹೇಳಿದಂತೆ, “ತಾಫಾ ಕೂರ್ಮ್ ಎಂದು ಹೇಳಿರಬಹುದೆಂದು ನಾನು ಒಳಹಿನ್ನಿತ್ತೆನೆ! (ಜಿಕ್ಕು ಮಗಳೇ ಎದ್ದೀಳ ಎಂಬ ಅರ್ಥ!)” (ಮಾರ್ಕ 5:41; ಲಾಕ 8:54) ನಂತರ ಹೇತುನು, “ತಜಧಾ, ಏಷ ಅಂದನು” (ಪಜನ 40ಸಿ). (“ಜಿಕ್ಕು ಮಗಳು” ಎಂಬುದಕ್ಕೆ ಅರಾಮ್ಯ ಭಾಷೆಯಿಲ್ಲ ಬಂದು ಅಕ್ಷರದ ವ್ಯಾತ್ಯಾಸಿದೆ ತಾಫಾ ಅರಾಮ್ಯ ಭಾಷೆಯಿಲ್ಲ “ತಜಧಾ.”<sup>44</sup>)

“ಜಿಕ್ಕು ಮಗಳೇ ಏಷ ಎಂದು ಯೇಂನು ಹೇಳಿದಾಗ, ತಕ್ಷಣವೇ ಆ ಹುಡುಗಿ ಎದ್ದಳು” (ಮಾರ್ಕ 5:42; ಲಾಕ 8:55). ಅದೇ ಲೀಟಿಯಿಲ್ಲ ದೊಕ್ಕನ್ನಾ ಕಣ್ಣ ತೆರೆದು ಹೇತುನನ್ನು ನೊಳಿ, ಎದ್ದು ಕೂತುಕೊಂಡಳಿ, ಅವನು (ಡೊಕ್ಕನ್ನಾ) ಕೈ ಕೊಟ್ಟು ಎಜ್ಜಿಸಿದನು (ಪಜನ 41ಎ). ನಂತರ ಹೇತುನು ನಾಮಾನ್ಯವಾಗಿಯೇ ಜನರ ಗೋಳಾಟವನ್ನು ಶಿಖಿಯಂದ ತೇಣ “ದೇವಜನರನ್ನೂ ಬಿಧವೆಯರನ್ನೂ ಕರೆದು ಜೀವಿತಜಾದ ಆಕೆಯನ್ನು ಅವರೆದುಲಗೆ ನಿಲ್ಲಿಸಿದನು” (ಪಜನ 41ಜ).

J. W. ಚೆರ್ಕೆ ಗಾವೇಯವರು ಬಿಶೇಷ ಹದಗಳಿಂದ ಈ ಷಟನೆಯನ್ನು ವಿವರಿಸಿರುವರು:

ಅಧಿಕಾರದ ವಾಟಿ, ಆದಾಗ್ಯ ಮೃದುವಾದದ್ದು, ಮರಣಿಸಿದವರೂ ನಹ ಅಲನಬಹುದಾದ ಸ್ವರದಿಲ್ಲ ಹೇತುನು ತಜ್ಞಗಾದ ಆ ದೇಹಕ್ಕೆ ಈ ಲೀಟಿಯಾಗಿ ಹೇಳಿದನು, “ತಜಧಾ ಎದ್ದೀಳ.” ಆಕೆಯ ಕಣ್ಣಗಳತೆರೆಯಲ್ಪಟ್ಟು, ಹೇತುನನ್ನು ನೊಳಿದಳಿ, ಅವಕು, ಅವನನ್ನು ಹರದೀಶ ಅಥವಾ ಹಲಜಿತನಾದವನೆಂದು ತಿಳಿದಳೇ? ಎಂಬುದನ್ನು ನಾವು ಅಲಯಿತ್ತು. ಆಕೆ ಕೂತುಕೊಂಡು ಅವನ ಮುಳದನ್ನು ನೊಳಿದಳಿ. ಅವರ ನಡುವೆ ಇತರೆ ಮಾತುಗಳ ಉಂಟಾಗದೆ ಇರುವಾಗ, ಅವನು ಆಕೆಯನ್ನು ಮೃದುವಾಗಿ ಎತ್ತುವನು. ನಂತರ ದೇವ ಜನರನ್ನು ಹಾಗೂ ಬಿಧವೆಯನ್ನು ಕರೆಯಿದ್ದಾಗ, ಆಕೆ ಅವರ ಮುಂದೆ ಜಿಂಪನ್ನಾಲಿಯಾಗಿ ಜೀವದಿಂದ ನಿಂತಿರುವಳಿ ...

ಹೆತ್ತನು ಅಭಿವರ್ವರೋಂದಿಗೆ, ಅಳಲು ಬಂದವನು; ಆದರೆ ಸಂತೋಷ ಹಡುವವರ ಸಂತೋಷದಲ್ಲ ಹೊಡಿಗನು.<sup>47</sup>

ಇಲ್ಲಿಯವರೇಗೂ, ಉಂಟಾದ ಮರಣಗಳು ಎಲ್ಲಾ ದೇವರ ಮಕ್ಕಳು ವಿಷೇಶವಾದ ಹಾರಗಳನ್ನು ನಿಡಿತ್ತು, ಅಪೋಸ್ತಲರ ಕೃತ್ಯೇಗಳು ರತ್ನಾರ್ಥ ಅನಸೀಯ ಮತ್ತು ಸಹ್ಯರಜ ಮರಣವು ದೇವರು ಪತಿಹಾಸ್ಯ ನಹಿನುವವನಲ್ಲ ಎಂಬ ನೂಜನೆಯನ್ನು ನಿಡಿತ್ತ! ಸೈಳಹ ನನ ಮರಣದ ಸಮಯದಲ್ಲ ಉಂಟಾದ ದರ್ಶನವು ದೇವರು ತನ್ನ ಭಕ್ತರ ಮರಣವನ್ನು ಗಮನಿಸಿ, ಗೂರ್ವ ನೀಡುವವನು ಎಂಬುದಕ್ಕೆ ನೂಜನೆಯಾಗಿತ್ತು. ದೊರ್ಕಂಜ ಪ್ರರೂಪಾನವು ನಾವು ನಮ್ಮ ಕರೆಗೆ ನಂಜಗಣತಾರಿದ್ದರೆ, ನಿತ್ಯತ್ವಕ್ಕಾಗಿ ಒಂದು ದಿನ ನಾವುಗಳ ನಹ ಪುನರುತ್ತಾನವಾಗುವೇವು ಎಂಬ ನೂಜನೆಯನ್ನು ತೋರಿಸುತ್ತದೆ (ಕೆಲಿಂಫ್ 15:20, 35-38, 42-44, 51-55, 57).

ದೊರ್ಕಂಜ ಜರ್ಲತ್ತೆಯನ್ನು ಅಂತ್ಯೇಶ್ವರನುವ ಮೊದಲು ಮೂರು ಅಂಶಗಳನ್ನು ಒತ್ತಿ ಹೇಳಬೇಕಿದೆ: ಬನೇಯನ ಸ್ವಾಧ್ಯತೆಗಿಂತಲೂ, ಸತ್ಯವಾದ ದೊರ್ಕಂಜನ್ನು ಎಜ್ಜಿಸುವುದು ಹೇತುವಿಗೆ ನರಜವಾಗಿತ್ತು, ಬನೇಯನ ಸ್ವಾಧ್ಯತೆ ಹಾಗೂ (ಪಜನ 34). ದೊರ್ಕಂಜ ವಿಷಯವನ್ನು ವಿವರಿಸಲು (ಪಜನ 40). ತಲಾ ಒಂದು ದಜನವನ್ನು ಮಾತ್ರ ಬಳಸಲಾಗಿದೆ. ಮತ್ತು ಆ ಸುತ್ತಾನ ಜನರಲ್ಲ ಉಂಟಾದ ಹಲಣಾಮವೂ ನಹ ಒಂದೇ ಆಗಿತ್ತು (ಪಜನಗಳ 35, 42).

... ಕಣ್ಣನ್ನಾಗಲೇ ಅಥವಾ ನತ್ತುವರನ್ನು ಎಜ್ಜಿಸುವುದಕ್ಕಾಗಿ ದೇವರಿಂದ ಪ್ರತ್ಯಾನವಾದ ಶತ್ತಿಗಳನ್ನು ಬಳಸಲಾಗುವದಿಲ್ಲ. ಹೊನ ಬದಂಬಿಡಿಕೆಯಲ್ಲ, ಜಿಕ್ಕ ಮಧ್ಯಮ ವರ್ಗದ ಅಥವಾ ದೊಡ್ಡ ಅಷ್ಟಗಳು ಎಂದು ಹೊನ ಬದಂಬಿಡಿಕೆಯಲ್ಲ ಹೇಳಿರುವದಿಲ್ಲ ಪೆರಾಲ ಶತಮಾನದಲ್ಲ ಉಂಟಾದ ಎಲ್ಲ ಕಾಯಂಗಳನ್ನು ಅಷ್ಟಗಳು ಎಂಬ ಹೆಸಲಿನಿಂದಲೇ ಹೆಸಲಿನಲಾಗಿದೆ! ಒಂದು ಹೇಳಿ ಅವಲಿದ್ದಿಂಥ ಶತ್ತಿಯನ್ನು ಜನರು ಈ ದಿವಸಗಳಲ್ಲ ಹೊಂದಿದ್ದರೆ, ಅವರು ಮಾಡಿದ ಕಾಯಂಗಳನ್ನೇ ಮಾಡುತ್ತಿದ್ದರು.<sup>48</sup>

ಅಪೋಸ್ತಲರ ಶತ್ತಿಯನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುವವರಿಗೆ, ಸುವಾರ್ತ ತ್ರಂಗಿಗಳು, ಅನೇಕ ವಣಗಳಿಂದ ಸಾಧಾಲುಗಳನ್ನು ಹಾಕಿರುವರು: “ಅವರುಗಳು ನಮ್ಮೇಳಿಂದಿಗೆ ನಮಾಧಿಗೆ ಬಸ್ಯಿಲ, ನೀವು ಎಜ್ಜಿಸುವಂತ ಪ್ರತಿಯೊಬ್ಬರನ್ನು ನಾವುಗಳು ಎಜ್ಜಿಸುತ್ತೇವೆ”<sup>49</sup> ಎಂಬುದಾಗಿ ಅಗಾಗ್ನಿ ಹೇಳಿಕೆಯನ್ನು ನೀಡುತ್ತಾರೆ. “ಬಹಳ ದೂರದ ಸ್ಥಳದಲ್ಲ ಒಬ್ಬನು ಎಜ್ಜಿಸಲ್ಪಟ್ಟನೆಂಬ ಒಬ್ಬನ ಹೇಳಿಕೆಯನ್ನು ನಾನು ಕೇಳಿದ್ದೇನೆ,” ಆದರೆ ಆ ವಿಧವಾದಂತ ಹೇಳಿಕೆಗಳು ನಂಬಲು ಅನಾಧ್ಯ ಮತ್ತು ಧ್ಯಾಪದಿನಲು ನಾಧ್ಯ.

ನಾಗೆ ಅಪೋಸ್ತಲರ ಕೃತ್ಯೇಗಳನ್ನು ಬೋಧಿಸುತ್ತಿದ್ದ ನನ್ನ ಹೇಳಿದಕನು J. W. ರಾಬರ್ಟ್ಸ್ ರವರು ದೊರ್ಕಂಜನ್ನು ಎಜ್ಜಿಸುವಂತೆ ನಡೆದ ಒಂದು ಘಟನೆಯನ್ನು ತಿಳಿಸಿದರು. ಒಬ್ಬ ಪ್ರಯಾಣಿಸುತ್ತಿದ್ದ ನಾವಾರ್ತಿಕನು ಅವನಾಜ್ಯರುವ ಅಪೋಸ್ತಲರ ಶತ್ತಿಯಂದ ನಾಧನೆ ಮಾಡಿಕೊಡುತ್ತೇನೆಂದ ಹೇಳಿದನು. ನಂತರ ನತ್ತ ದೇಹವಿಭಿನ್ನ ಹೆಚ್ಚಿಗೆಯನ್ನು ತೆರೆಯಲಾಯಿತು. “ಇವನು ಮೂರು ದಿವಸಗಳ ಹಿಂದೆ ಮರಣಹೊಂದಿರುವನು, ಆದರೆ ನಾನು ಇವನನ್ನು ಎಜ್ಜಿಸುವೆನೆಂದು!” ಆ ತ್ರಂಗಿಯ ತಿಳಿಸಿದನು. ಆ ನಂತರ ಒಬ್ಬ ಮನುಷ್ಯನು ತುಪಾಕಿಯನ್ನು ಹಿಡಿದವನಾಗಿ ಆ ಶವ ಹೆಚ್ಚಿಗೆಯೋಳಿದ್ದ ಮನುಷ್ಯನ ತಡೆಗೆ ತೋರಿಸಿ, “ನತ್ತವನನ್ನು ಕೊಲ್ಲಬಾರದೆಂಬ ಯಾವದಾದರೂ ನಿಯಮವು ಇದೆಯೋ?” ಎಂದು ತ್ರಂಗಿಸಿದಾಗ ಆ ಶವ ಹೆಚ್ಚಿಗೆಯೋಳಿದ್ದ ಮನುಷ್ಯನು ಎದ್ದು ಓಡಿಹೊಂದನು.

ಎರಡನೆಯದಾಗಿ, ದೊರ್ಕಂಜಗೆ ಗುಣಹಡಿಸಿಕೊಳ್ಳುವಂಥ ನಂಜಕೆಯನ್ನು ದೊರ್ಕಂಜ ಹೊಂದಿರಲ್ಲ ಆದರೆ, ಕೆಲವು “ನಂಜಕೆಯಂದ ಗುಣಹಡಿಸುವೇವು” ಎಂದು ಹೇಳಿ

ಕೊಳ್ಳುವಂಥವರು ಈ ವಿಷಯದಲ್ಲಿ ನೋಡುವರು. “ವಿಕೆಂದರೆ ಗುಣಹೊಂದುವದಕ್ಕೆ ಅವರಾಗಿ ನಾಕಷ್ಟು ನಂಜಕೆ ಇಲ್ಲ” ಎಂದು ಶ್ರವಣಾದಿನುವರು. ಹೊಸ ಒಡಂಬಿತೆಯಲ್ಲ ಆ ವಿಧವಾದ ಅಗತ್ಯತೆಯು ಇರಲಾಲ್ಲ.<sup>50</sup> ನ್ಯಾಭಾವಿಕವಾಗಿ, ದೊರ್ಕೆಂಜಗೆ ನಂಜಕೆ ಇರಲಾಲ್ಲ ಹೇತುನು ಅವಶ್ಯಕ ಗುಣಹೊಂದುವಂತೆ ಅವಕೆಂಜಗೆ ಯಾವ ವಿಧವಾದ ನಂಜಕೆಯೂ ಇರಲಾಲ್ಲ.

ಮೂರನೆಯದಾಗಿ, ಆಕೆಯನ್ನು ಮರಣದಿಂದ ಎಜ್ಜಿಸಿರುವ ವಿಷಯ ಶ್ರಮುಖವಲ್ಲ. ಸ್ವಫಂತೆ ಸ್ವಸ್ಥತೆಯಲ್ಲಿಯೇ ಅಂತ್ಯೋಳಾಳ್ಳತ್ವದೆ, ಅದು ಕೆಲವು ವಿಷಯಕೆ ಅಂತ್ಯವಾಗಿರುತ್ತದೆ. ಅಶ್ವೋಷ್ತುಲರ ಕೃತ್ಯಾಗಳ ಉರಳುವಂತೆ ಇನೆಯನ ಸ್ವಸ್ಥತೆಯಾಗಲೇ ಅಥವಾ ದೊರ್ಕೆಂಜ ಮರಣದಿಂದ ಎದ್ದು ಬಂದ ವಿಷಯವಾಗಲೇ ಶ್ರಮುಖ ಸುಧಿಯಾಗಿರದೆ, ಆ ಅತ್ಯಗಳು ರಕ್ಷಿತಲ್ಪಟ್ಟದ್ದೇ ವಿಶೇಷವಾದದ್ದು! “ದೊರ್ಕೆಂಜ ಜಿಎಂಬಿತೆಗಾಗಿ ಎದ್ದು ಬಂದ ನುಡಿಯು ಯೋಷ್ಪದಲ್ಲಿಲ್ಲ ತಿಳಿಯಬಂದು ಅನೇಕರು ಕರೆನ ಮೇಲೆ ನಂಜಕೆ ಇಷ್ಟರು” (ಪಜನ 42).<sup>51</sup> ದೈಹಿಕ ಮರಣದಿಂದ ಏಳುವದಕ್ಕಿಂತಲೂ, ಆತ್ಮೇಕವಾಗಿ ಏಳುವದು ಬಹು ಶ್ರಮುಖವಾದದ್ದು! ಅಧ್ಯಾತ್ಮಿಕ ರಕ್ಷಣೆಯು ಶ್ರಮುಖವಾದದ್ದು. “ರಕ್ಷಣಾ ಕಾರ್ಯಕ್ರಮ ಹೆಚ್ಚು ಕ್ರಯವುಂಬಾಗಿದೆ, ಅದು ಮಹತ್ವದ ಘಾತಾಂಶವನ್ನು ಸೀರುತ್ತದೆ, ಮತ್ತು ದೇವರಿಗೆ ಅಧಿಕ ಪ್ರಭಾವವನ್ನು ತರುತ್ತದೆ.”<sup>52</sup>

### ಒಬ್ಬ ಜರ್ಮನ್‌ಕಾರನು ತನ್ನ ಆಳಿದ್ದನ್ನು ಉಪಯೋಗಿಸಿದನು (9:43)

ಈ ವಿಧವಾದ ಮನ ಮೆಜ್ಜುವ ಕಾರ್ಯವು ಹೇತುನು ಯೋಷ್ಪದಲ್ಲಿ, ಅಧಿಕ ಅತ್ಯಗಳನ್ನು ಹೊಯ್ದುವದಕ್ಕೆ ಅವಕಾಶವನ್ನು ಮಾಡಿಕೊಳ್ಳತ್ತು. ಅದುದಿಂದ ಲಾಕನು, “ಆ ಮೇಲೆ ಹೇತುನು ಯೋಷ್ಪದಲ್ಲಿ ಜರ್ಮನ್‌ಕಾರನಾದ ಸೀಮೋನನನೆಂಬುವನ ಬಳಯಲ್ಲ ಬಹುದಿವಸದವರೆಗೆ ಇದನು ಎಂದು, ಆ ಅಧ್ಯಯವನ್ನು ಅಂತ್ಯಗೊಳಿಸಿರುವನು” (ಪಜನ 43). ಲಾಕನು ಮುಂದಿನ ಅಧ್ಯಾಯದಲ್ಲಿ ಹೊನ್ನೇಎಯನ ಕುಲತು ತಿಳಿನುವಾಗ, ಹೇತುನ ವಿಶ್ವಾಸವನ್ನು ತಿಳಿಸಿರುವನು, “ಕರೆ ನಿಂನ ... ಹೇತುನೆಸಿಸಿಹೊಳ್ಳುವ ಸೀಮೋನನನ್ನು ಕರೆ ಯಿಸಬೇಕು; ಅವನು ಜರ್ಮನ್‌ಕಾರನಾದ ಸೀಮೋನನ ಬಳಯಲ್ಲ ಇಂತಿಂದಿದ್ದಾನೆ ಈ ಸೀಮೋನನ ಮನೆಯು ನಂಬುತ್ತದೆ ಬಳಯಲ್ಲ ಅದೆ ಎಂದು ಹೇಳಿದನು” (10:5, 6).

ಈ ಸೀಮೋನನ ಮನೆಯು ನಂಬುತ್ತದೆ ಬಳಯಲ್ಲದೆ ಎಂಬುದಕ್ಕೆ ಕಾರಣ ಒಂದು ವೇಳೆ ಸೀಮೋನನ ಜರ್ಮನ್ ಕಾರಣನೆಯು ಅವನ ಮನೆಯ ನಂಬಿತ್ವ ಇರಬಹುದು ಯಾಕಂದರೆ ಅವರು ಜರ್ಮನ್‌ವನ್ನು ಹದುಮಾಡಲು ನಂಬುತ್ತದೆ ನಿರನ್ನು ಬಳಸುತ್ತಿದ್ದರು, ಅದು ಬಹಳ ದುರಾನನೆಯನ್ನು ಹೊಂದಿದ ಸ್ಥಳವಾಗಿತ್ತು.<sup>53</sup> ಆದರೆ ಲಾಕನು ಮತ್ತೊಂದು ವಿಷಯವನ್ನು ತಿಳಿಸುತ್ತಿರುವನು ಅದನ್ನು ಅಶ್ವೋಷ್ತುಲರಕೃತ್ಯಾಗಳ 10 ಮತ್ತು 11 ನೇ ಅಧ್ಯಾಯದಲ್ಲಿ ತಿಳಿನಲಾಗಿದೆ. ಇತರೆ ಯಿಹಾದ್ಯರು ಅವನ ನಂಬಿತ್ವ ವಾಸಿನಲು ಬಯಸದೆ ಇದ್ದುಂದಿ, ಸೀಮೋನನು ನಂಬುತ್ತಿರುತ್ತಿರುತ್ತಿದ್ದನು.<sup>54</sup> ಜರ್ಮನ್ ವೃತ್ತಿಯನ್ನು ಯಿಹಾದ್ಯರು ಒಂದು ವೃತ್ತಿ ಎಂದು ಪರಿಗಣಿಸಿರಿಲ್ಲ. ಜರ್ಮನ್ ಕೆಲನಪು ಅವನನ್ನು ನಾಂತ್ರಜಾಯಕವಾಗಿ ಅಶುದ್ಧನಾದ ಕೆಲನಗಾರನನ್ನಾಗಿಸಿತ್ತು (ನೋಡಿಲ ಯಾಜಕತ್ವಾಂತ 11:35-40). ಹೆಚ್ಚಾದ ಯಿಹಾದ್ಯರು ಜರ್ಮನ್‌ಕಾರರ ಬಳಯಲ್ಲ ವಾಸಿನಲು ಅಪೆಂಡಿನ್‌ನ್ನಿತ್ತಿರಿತ್ತಾಗಿದೆ. ಅದರೆ ಸೀಮೋನನು ಜರ್ಮನ್‌ಕಾರನಾಗಿದ್ದರೂ, ಅವನನ್ನು ಕೈಸ್ತನನ್ನಾಗಿ ಸ್ವೀಕರಿಸಿತ್ತಾಗಿತ್ತು.<sup>55</sup> - ಮತ್ತು ಹೇತುನು ಅವನ ಬಳಯಲ್ಲ ತಂಗಲು ಸಿದ್ಧವಾಗಿದ್ದನು - ಮುಂದೆ ತಿಳಿಸಲ್ಪಟ್ಟಿರುವ ಹಿನ್ನೆಲೆಯ ಜಿತ್ತೆಣಿಪು ಇದಾಗಿರಬಹುದು. ಮತ್ತು ಮುಂದೆ ಎರಡು ಅಧ್ಯಾಯಗಳಲ್ಲಿ ಉಂಟಾಗ ಬಹುದಾದ ಮನೋಭಾವದ ಬದಲಾವಣೆಯ ಬಿಜಾರವೂ ಅಗಿರಬಹುದು.

ಇನೇ ಅರ್ಥಾಯವನ್ನು ಜಣ್ಣಿ ನಾವು ಮುಂದುವರಿಯುವಾಗೆ, ನಮ್ಮ ಹಾತಕ್ಕೆ ದೊರೆಯುವ ಮುಖ್ಯ ಅಂಶವನ್ನು ಅಲೋಚನೆಗಳಾಗಿ. ದೊರ್ಕಣಿ ಮರಣದಿಂದ ಎದ್ದು ಬಂದ ಸಂತರ, ಅಲ್ಲ ಉಂಟಾದ ಸಂಭೂತವನ್ನು ಹೇತುನು ನೋಡುತ್ತಿರುವನು. ಮತ್ತು ಆ ರಾತ್ರಿ ಅವನು ಯಾರ ಮನೆಯಿಳ್ಳ ತಂಗಬೇಕು ಎಂದು ಯೋಜನೆಯನ್ನು ಮಾಡುತ್ತಿರುವ ಹೇತುವನ್ನು ಮಾಡಿಕೊಳ್ಳಿ. ತರುವಾಯ ದುವಾರನನೆಯಿಳ್ಳ ಜರುವ ಉಡುಪನ್ನು ಧಲಸಿದ್ದ<sup>56</sup> ಒಬ್ಬ ಮನುಷ್ಯನು ಅದ್ದೆಯಾದಿಂದಲೇ ಅವನ ಬಿಂಗಿ ಬಂದು “ಕ್ರಿಸ್ತ ನಿನಗೆ ಉಜ್ಜಾದುಹೊಳ್ಳಲು ಸ್ಥಳವು ಇಲ್ಲದ ಹೊರಡರೆ, ನನ್ನಾಗಿ ಒಂದು ಹೆಚ್ಚಿನ ಹೊರಡಿಯಿದೆ ಎಂದು ಹೇಳಲು,” ಹೇತುನು ಉತ್ತರಿಸುವದೊರ್ಕಾಗಿ: “ಅವನು ನಿನು ಬರಲು ಇಷ್ಟ ನಿನಗೆ ಬೇಸರವಾಗಿದ್ದು. ನಾನು ಜರುವಾರನು - ನನ್ನ ಮನೆಯು ಉಲಿನ ಹೊರಗೆ ನಮುದ್ದ ತಿರಂದಳ್ಳದೆ.” ಎನ್ನಲು ಹೇತುನು ಮುಗ್ಳಿಗುತ್ತೇ, “ನಾನು ನಹ ಬಿಸ್ತುನಾಗಿದ್ದವನು ನಾನು ನಮುದ್ದವನ್ನು ಶ್ರೀತನುತ್ತೇನೇ. ನಾನು ನಿನ್ನ ಅತಿಥಿಯಾಗಲು ಬಯನುತ್ತೇನೇ!” ಅದದಲಂದ ಅವನು “ಅನೇಕ ದಿವಸಗಳು” ಕಾಲ ಅವನ ಮನೆಯಾಗಿದ್ದನು.

ಸೀಂಚೋನನು ಸರ್ಜಾಗಿ “ಕರ್ತನಿಗಾಗಿ ಉಪಯೋಗಿಸಲು ನನ್ನಾಗಿ ವಿನಾ ಇರುವದಿಲ್ಲ ಎಂದು ಹೇಳಬಹುದಿತ್ತು,” ನಿನಗೆ ಒಂದು ಮನೆ ಇದೆಯಾಗಿ ಎಂದು ಯಾರಾದರು ಅವನಿಗೆ ನೆನಪು ಮಾಡಿದ್ದೇ ಆಗಿದ್ದರೆ, “ನಿನು ನನ್ನ ಬಗ್ಗೆ ಗೇಣ ಮಾಡುತ್ತಿರುವಿ ಎಂದು ಅವನು ಹೇಳಬಹುದು. ನನ್ನ ಮನೆಯಾಗಿ ದುವಾರನನೆಯಿದೆ! ಆ ಮನೆಯಾಗಿ ಯಾರಾದರೂ ಇರಲು ಇಷ್ಟಪಡುವರೇ?” ಅದರೆ ಆ ಜರುವಾರನು ಅವನಾಗಿ ಇರುವದು ಅಲ್ಲವಾದರೂ - ಅದು ದೇವರಿಂದ ದೊರಕಿದ ಬಹುಮಾನವಾಗಿದ್ದರಿಂದ ಅದು ದೇವರಿಗೆ ಪ್ರಯೋಜನವಾಗಿತ್ತು ಎಂದು ಅಲತುಹೊಂಡನು. ಅತಿಥಿ ನತ್ತಾರ್ಥದ ಶ್ರಾಮಖೃತೆಯನ್ನು ಅಲತಪನಾಗಿ,<sup>57</sup> ಅವನು ಮಾಡಬೇಕಾದ ಕಾರ್ಯಕ್ರಮ ಅವನಾಗಿದ್ದನ್ನು ಉಪಯೋಗಿಸಿದನು.

## ಮತ್ತಾಯ

ಅಂತಿಮವಾಗಿ, ಇದರ ನರಾಂಶವನ್ನು ತಿಳಿಸುತ್ತೇನೆ:

ವೋದಲನೆಯಾಗಿ, ದೇವರು ಪ್ರತಿಯೊಬ್ಬಿಗೂ ನಮಯವನ್ನು, ಶಕ್ತಿಯನ್ನು ನಾಮಘ್ಯಾಸವನ್ನು ಅಧಿಕಾ ಹೇತುನಿಗೆ ನೀಡಿದ ಪರದಾನಗಳನ್ನು ನೀಡಿರಬಹುದು ಮತ್ತು ಪ್ರಭ್ರಾತಿಗೊಳ್ಳುತ್ತಿರುವ ಹಾಗೂ ನಂದಿಂಶದಿಂದ ದಿನರಾದ ಆ ಇಬ್ಬರು ಮನುಷ್ಯರಿಗೆ ನೀಡಿದ ಪರಗಳನ್ನಾಗೂ ಅಧಿಕಾ ದೊರಕಾಗೂ, ಮತ್ತು ಸೀಂಚೋನನಿಗೂ ನೀಡಿದಂಥ ಪರಗಳನ್ನು ದೇವರು ನೀಡಿರಬಹುದು. “ನಿನ್ನಾಗಿ ಪದವನ್ನು” ಕಂಡುಹಿಡಿಯಿವ ಕಾರ್ಯದಾಳ್ಳ ಮರ್ಗನಾಗಿರುವದು ಸಿಮಗೆ ಒಳತಾರಿದೆ, ಜರುವಾರನಾದ ಸೀಂಚೋನನು ಹೊಂದಿದ್ದ ವಾಸನೆಯ ಮನೆಯರ ಬಹುದು, ತನ್ನ ಹಿಡಿದ ಪಾಕಂಪಾಗಿರಬಹುದು ಅಧಿಕಾ ಹೀನಪಾದ ವೃತ್ತಿಯಾಗಿರಬಹುದು. ಅದನ್ನು ಅಲತುಹೊಳ್ಳಬೇಕು!

ಎರಡನೆಯಾಗಿ, ನಾವು ಮಾಡಬೇಕಾದ ಕಾರ್ಯಕ್ರಮ - ನಮ್ಮಾಗಿರುವದನ್ನು ನಾವು ಉಪಯೋಗಿಸಬೇಕು ಎಂದು ದೇವರು ಬಯನುತ್ತಾನೆ - ಹೇತುನಂತೆ, ಇಬ್ಬರು ಮನುಷ್ಯರಿಂತೆ, ದೊರ್ಕಣಿಂತೆ ಮತ್ತು ಸೀಂಚೋನನಂತೆ ಯೀಣವಿನ ತೀರ್ಪುನೀಡುವ ಬಂದು ನಾಮ್ಯದಿಂತೆ ತನ್ನ ತಲಾಂತನ್ನು ಉಪಯೋಗಿಸಿದ ಮನುಷ್ಯನು ಕೆಷ್ಟವನು ಮತ್ತು ನೋಮಾಲಯಾದ ನೇವಕನು ಆಗಿರುವನು (ಮತ್ತಾಯ 25:26)!

ಮಾರನೆಯಾಗಿ, ನಾವು ಮಾಡಬೇಕಾದ ಕಾರ್ಯಕ್ರಮ - ನಮ್ಮಾಗಿರುವದನ್ನು ಉಪಯೋಗಿಸಿನುವಾಗೆ, ನಮ್ಮ ಹಾತದಳ್ಳರು ವೃತ್ತಿಗಳನ್ನು ದೇವರು ಆಶೀರ್ವದಿಸಿದಂತೆ, ನಿಮ್ಮ ಪ್ರಯತ್ನಗಳನ್ನು ಆಶೀರ್ವದಿಸುವನು. ಕ್ರಿಸ್ತನ ದೇಹದಳ್ಳರು ಪ್ರತಿಯೊಬ್ಬನು ಅವನು ಮಾಡಬೇಕಾದ ಕಾರ್ಯವನ್ನು ಅವನು ಮಾಡುವಾಗೆ, ಅಗ ನಾವು ನಹ,

ನಂತರೂ ಚಾದ ನಮುದಾಯವು ಕರ್ತನನ್ನು ನಂಜಿ. ಅವನು ಕಡೆಗೆ ನಂಜಕೆಲಂದಲೂ, ವಿಧೇಯತೆಂಬಂದಲೂ ತಿರುಗಿಕೊಳ್ಳುವದನ್ನು ನೋಡುತ್ತೇವೆ!<sup>58</sup>

### ಉಪಾಖ್ಯಾನಗಳು

<sup>1</sup>ಪ್ರೇಯಕ್ಕಿತವಾದ ದೃಷ್ಟಾಂತಗಳೊಂದಿನೆ ಈ ಹಾರವನ್ನು ಅರಂಜನಬಹುದು ಅಥವಾ ಹೆಚ್ಚನ ಕುಲಕು ನಿಮಗೆ ಆಜ್ಞಾಯ್ವಾಗಿರಬಹುದು ಎಂದು ಖಾರಂಭನಬಹುದು. <sup>2</sup>5:2; 6:6; 8:1; 9:27ರಲ್ಲಿ ಅಷ್ಟೊನ್ನಲ್ಲರ ಕುಲತು ನಾಮಾಸ್ತಾದ ಹೇಳಕೆಯಲ್ಲ. <sup>2</sup>ಹಿಂದಿನ ವಜನದಲ್ಲಿಯವಂತೆ, ಹೆಚ್ಚನು ಅದರ ಪ್ರಯೋಜನಪನ್ನು ಪಡೆದಿರಬಹುದು. <sup>4</sup>ಆ ವಿಧವಾದ ಅನೇಕ ಶ್ರಯಾಗಾಗಿವೆ. ತೆಲವನ್ನು ಸಂಸ್ಥಿತಪಾಗಿ ತಿಳಿನಲಾಗಿದೆ (8:1, 4; 11:19, 20); ಅನೇಕ ವಿಷಯಗಳನ್ನು ತಿಳಿಸಿರುವದಿಲ್ಲ. <sup>5</sup>ಅಷ್ಟೊನ್ನಲ್ಲರ ಶ್ರೇಷ್ಠಾಗಳು 8:5, 26, 40. ಈ ಪುಸ್ತಕದಲ್ಲಿ ಈ ಹಿಂದೆ ತಿಳಿಸಿರುವಂತೆ “ಹೆಚ್ಚೆ ಮತ್ತು ಹೊಲರ ಶ್ರಯಾಳ” ನೋಡಿಲ. <sup>6</sup>ಹೊಳಣನು 8:25 ಈ ಪುಸ್ತಕದಲ್ಲಿ ಈ ಹಿಂದೆ ತಿಳಿಸಿರುವಂತೆ “ಹೆಚ್ಚೆ ಮತ್ತು ಹೊಲರ ಶ್ರಯಾಳವನ್ನು” ನೋಡಿಲ. <sup>7</sup>“ಆ ಭಾಗಗಳು” ಎಂಬ ಹದಗಳನ್ನು ತಜ್ವಾಪ್ರದಾರರು ನಿಂಡಿರುವರು, ಅದರೆ ಎಲ್ಲಾ ತಿಳಿಸಿರುವ ಎಲ್ಲಾ ಸ್ಥಳಗಳಿಗೆ ಹೆಚ್ಚನು ಶ್ರಯಾಳಸಿದೆನು. <sup>8</sup>“ಕುಲಗಳನ್ನು” ಕಾಯುವ ಹೊಳಣಯನ್ನು ಯೆಣ ಸಿಂಡಿಫ್ಸನ್ (ಯೋಹಾನ 21:15-17). ಶ್ರಯಾಳಕ್ಕೆ ಇದು ಒಂದು ಕಾರಣವಾಗಿತ್ತು, ಹೆಚ್ಚನು ಹೊಳಣಲೀಲ್ಲಾ, ಕೈಸ್ತರು ಇದ್ದರು 14:21-23; 15:36 ಅದೇ ವಿಧವಾದ ಶ್ರಯಾಳ. <sup>9</sup>8:25ರಲ್ಲಿಯ ಹೆಚ್ಚನ ಪ್ರಥಮ ಶ್ರಯಾಳವನ್ನು ಗಮನಿಸಿಲ, ಅದರಲ್ಲಿ ನಾಮಾಯಂದಲೀಲ್ಲಾ ಎಂಬುದಾಗಿದೆ. ಹೆಚ್ಚನ ಸೆಂಬಯ ಯಾಶನ್ನು ಗಮನಿಸಿಲ 9:35, 42. <sup>10</sup>ಈ ಪುಸ್ತಕದಲ್ಲಿ, ಈ ಹಿಂದೆ ಇದ್ದ “ಹೆಚ್ಚೆ ಮತ್ತು ಹೊಲರ ಶ್ರಯಾಳದ” ನಷ್ಟಯನ್ನು ನೋಡಿಲ. “ನುಡ್ಡಿ”ವನ್ನು ಹೆಚ್ಚೆ ಒಡಂಬಿಕೆಯಲ್ಲ “ಅಡ್ಡ” ಎಂದು ಕರೆದಿರುವರು ಹೊಸ್ಯಾಖಿಎನ್ನರು ಇದ್ದಾಗಲೂ, ಸೆರೆಯಂದ ಬಂದಾಗಲೂ, ಅದು ಅವರ ಪಟ್ಟಂಬಾಗಿತ್ತು (ಈ ಪೂರ್ವಕಾಲವ್ಯಾಪ್ತಾಂತ 8:12; ನಕ 11:35).

<sup>11</sup>ಗ್ರೌಣಾಲಿಯಲ್ಲ “ದೇವ ಜನರನ್ನು” ನೋಡಿಲ. <sup>12</sup>ಯೋಷ್ಯ ಮತ್ತು ಲಾದ್ವರ್ಪು, ಅಜೋಽಿನ ಮತ್ತು ಕೈಸ್ತರೆಯ ನಡುವೆ ಇದ್ದವು. <sup>13</sup>“ಬನೆಯಾಯನು” ರೀತ್ಕೆ ಹೆಸರು, ಅವನು ರೀತ್ಕೆ ಮಾತನಾಡುವ ಯೆಹೂದ್ಯಸಿರಬಹುದು. ಅವನ ಕೈಸ್ತರೆದ ಕುಲತು ಅಲಲಿತುವದಿಲ್ಲ. <sup>14</sup>ಮೂಲ ಭಾಷೆಯಲ್ಲ “ಅವನು ಎಂಬ ಪರುಷದವನಾಗಿರುವಾಗಾ” ಎಂದಿರಬಹುದು. ಬಹುಶಃ “ಎಂಬ ಪರುಷ” ಎಂಬುದಾಗಿ. <sup>15</sup>“ಹಾಸಿಗೆ” ಎಂಬ ಹದವನ್ನು ತಜ್ವಾಪ್ರದಾರರು ನಿಂಡಿರುವರು. ನನ್ನ ಇಂಟರ್ ಅಸಿಯರ ಭಾಷಾಂತರದಲ್ಲ “ಧರ್ಮಸಿಕೋಲ್” ಎಂಬುದಾಗಿದೆ. “ಎದ್ದು” ನಿನ್ನ ಮೆಜಿನ್ನು ಸಿಂಡಿಫ್ಸಿನ ಎಂದು ಹೇತನ ಅಸಿಸಿಕೆ (ಎಂಬ ಪರುಷಗಳಲ್ಲಿ ನಡೆದ್ದದ್ದನೇ ನಡೆನಲು ಆರಂಜನಬೇಕಿತ್ತು). NASB ಕಾಗ್ರಾ KJV ಬಹುಶಃ ಸಲಯಾದ ಅನುವಾದ ಪೂರಿರಬಹುದು. ಹಾಗೂ “ಹಾಸಿಗೆ” ಎಂಬ ಪದವಿದೆ. <sup>16</sup>ಹಾಸಿಗೆಯನ್ನು ಮನಗೆ ತೆಗೆದುಕೊಂಡು ಹೊರಣ ಎಂದು ಹೆಚ್ಚನು ಹೇಳಿರುವದಿಲ್ಲ. <sup>17</sup>ನಾನು ಕೆಲವು ಕಾಲ ಜಪಾನಿನಲ್ಲಿರುವಾಗ, ತೆತೆ ಮಜಾನೆ ಎದ್ದು ನನ್ನ ಹಾಸಿಗೆಯನ್ನು ನಾನೆ ನಲಹಿಡಿನುತ್ತಿದ್ದೇನು - ಅದನ್ನು ನುಡಿ ಒಂದು ಸ್ಥಳದಲ್ಲಿ ಇಡುತ್ತಿದ್ದೇನು. <sup>18</sup>NIVಯಲ್ಲ ಎದ್ದು ನಿನ್ನ ಜಾಹೆಯ ಬಗ್ಗೆ ಜಿಂತಿನು ಎಂಬುದಾಗಿದೆ. <sup>19</sup>ನಾರೋಣನು ಎಂಬುದು ಒಂಟಯಾದ ಹಳ್ಳಿಯಾಗಿರಬಹುದು, ನಾರೋಣಿನ ಸಮರ್ಪಾದ ಸ್ಥಳಕ್ಕು ಶ್ರವಣಿಸೋಂಡಿತ್ತು, ಅಳ್ಳಿ ಅದಂತಹ ಆ ಘಟನೆಯನ್ನು ಆ ಸ್ಥಳದವರೆಲ್ಲರೂ ತಿಳಿಕೊಂಡರು ಎಂದು ಲಾಕ್ಷನು ಒಟ್ಟಿಗೆ ಹೇಳಿರುವನು, ಅಡ್ಡಿಂದ ಯೋಷ್ಯದ ಕೈಸ್ತರೆ ದೊರಕ ಇಗಾಗಿ, ಹೆಚ್ಚನನ್ನು ಕರೆಕ್ಕಿಹಿಂದಿರು. <sup>20</sup>“ಕರ್ತನನ್ನು ನಂಜಿದರು” ಎಂಬ ಪಜನ 42ರ ಹದಗಳು “ಕರ್ತನ ಕಡೆಗೆ” ತಿರುಗಿಕೊಂಡರ ಎಂಬ ಹಡಕೆ ನಾಮಾನವಾಗಿದೆ ಪಜನ 35.

<sup>21</sup>“ಶೋಷನು ನಂಂತರಿನೆಯನ್ನು” ಅರಂಭವನ್ನು ಅವನು ನಿಲ್ಲಿಸಿದನು ನಂತರ ಕೊಲಿಂಥದಲ್ಲಿ ಅದು ನಡೆಯಲು (1 ಕೆಲಿಂಧ 1:12). <sup>22</sup>ಈ ಪುಸ್ತಕದಲ್ಲಿ ಹಿಂದೆ ತಿಳಿಸಿರುವ ಹೆಚ್ಚೆ ಮತ್ತು ಹೊಲ ಶ್ರಯಾಳದ ನಷ್ಟಯಾಳ ನನ್ನ ನೋಡಿಲ. ಯೋಷ್ಯವು ದಾನಾನ ಕುಲಕ್ಕೆ ಸಂದ ಪಟ್ಟಂಬಾಗಿತ್ತು (ಯೋಹಾನ 19:46). ಯೋಷ್ಯವನ್ನು ಈಗ ಪೆಲಿಜನ್ ಬಿಜಯಲ್ಲಿರುವ ಜಾಫಾ ಎಂಬುದಾಗಿದೆ. <sup>23</sup>ಹೆಚ್ಚಕೊಂಡ ದಿವಸದಿಂದ “ತಜಧಾ” ಎಂಬ ಹೆಸರು ಅಷ್ಟೊನ್ನಲರದಲ್ಲ ಏರಡನೆಯ ಹೆಸರಾಗಿದೆ. “ನಫೆರಾ” ಎಂಬುದು ಚೊದಲನೆಯಾದು (ಕು:1). ಇವರಡರ ನಡುವೆ ಎಂತಹ ಹೊಳಣಕೆಯದೆ! <sup>24</sup>ಹೆಚ್ಚಿರುವ ಯೋಜನೆಯನ್ನು ಪ್ರತಿಯಾದ ಕೆಲಸದ ಒತ್ತು ಪರಿಸಾಗಿದೆ. <sup>25</sup>F. F. Bruce, *The Book of the Acts*, rev. ed. (Grand Rapids, Mich.: Wm. B. Eerdmans Publishing Co., 1988), 198. <sup>26</sup>ಅತಿಯಾದ ಕೆಲಸದ ಒತ್ತು ಪರಿಸಾಗಿದೆ. <sup>27</sup>ಹಾಗ್ರಾ, ಇತರಲಾಗಿ

ചന്ത്രഗिरിസ്സു തയാലിസിദ്ധിലംദ് ആം മുരണ കേംടിദിഷിംബ നംശയിലിടെ. അതർ കേ ക്രിയല്ല ആദര കുലതു യാവെങ്കിൽ സ്ഥലക്കെഴലു. <sup>27</sup>കേ കീം അന്നിയെ കാറു സ്വീഫേറ്റ ദേവലംദ് ഉംബാദ് അനൂഭാവിക് മുരണം കുലതു നോഡിരുവേപ്പു. സ്തേഫൻസു യീക്കാദ്യുലംദ് കൈല്ലല്ലപ്പു. <sup>28</sup>ക:6, 10ര ടപ്പേജേയിംതെ ഹൗസിഡുവ നംഭുദായിദ കുലതു യീക്കാദ്യുര നിയമഗിരിസ്തു. ദേശദ ഹൗസിഡലു നമ്പാഡി മാഡുവദക്കേ തേ ദിവനഗരു കായബക്കുവിത്തു. <sup>29</sup>നമാഡിഗേ മുസ്തു ദേശവസ്സു തോഴീയു. നഗന്ദഘസ്സു ഷൈലേഖിനബകുവിത്തു. ദേശദ തോഴീ യുവിക്കേയസ്സു മാത്ര തിജസിരുവദലംദ് ഹൈത്രു ദോക്കണ്ടു എജ്വസ്വപ നൊജന്നേയു അദ്ദേംലംദ് അപഴ ദേശവസ്സു സിഡ്രുപരിഡിനാളുംബേംബ ഉാകേ ഉംമു ബകുശി: “അപഴ ദേശവസ്സു തോഴീദരു” എംബ പദഗിരിസ്സു നാവു അലതുക്കോള്ളബേം. <sup>30</sup>അമേരിക്കേയലു “ഡേശവസ്സു സിഡ്രുപരിഡി ഹോറിഗിനാറി അമേരിക്കേയലു മാഡലാനുത്തിത്തു. കേ ദിവനഗരിസ്തുയു കേ അജരജേയസ്സു കേലവു ദേശഗിരിലു മാഡലാനുത്തിദേ.

<sup>31</sup>“തുമാഡദേ ഭാ” എംബ മാഡ അപരിദിംഡ ദോഡുദാദ ദു:ബ മതു വേദനേയു സിബിത്രവാറി കേ ഹദ്ദുവേണരു മാറിട്ടു. അപഞ്ചസ്സു സമാഡിമാഡുവദരോക്കാറി അപരിയുവ സ്തുംകൈ ബരബേംബ നൊജന്നേയു. <sup>32</sup>യീംനു നക അനേകർന്നു മുരണദിംഡ എജ്വസിദ്ധനു. അതർ അഞ്ചേരുതലരു കേ അംശകൈ നമാഡാരാറരാറിരാലു. കേ ഷഡനേയു മുറിദ നംതർ, അഞ്ചേരുതലരു കൃത്യഗിരി 20:9-12രജു അഞ്ചേരുതലരു ഒജ്വന്സ്സു മുരണദിംഡ എജ്വസിദ്ധ കുലതു ദാലിവു മാഡലാറിദേ. <sup>33</sup>കോനു ഒഡംബകിക്കേയലുഡു നമ്പന്തു കൈന്തുരു കേ വിഘവാദ ശ്രീയസ്സു ഹോംഡിഡുംബവാറിദേ. അദക്കൈ വിരുദ്ധവാദ അനേകൈ നാഞ്ചാരാറഗിരിസ്സു നോഡിഡേവേ, കേനിന ഹാരവു നാമാന്വ്യാദ നഭീയു നദ്യന്സിനു അഞ്ചേരുതലരജ്ഞാടം ശ്രീയു ലഭ്യവിയുവദിലു. ഹൈത്രു ബിനേയുസ്സു ഗുണപക്കിനുവദരൂപ വേദലു ഇതും പ്രക്രിയാനുരൂപ ഗുണപക്കിനുവ ശ്രീയസ്സു ഹോംഡിരാലു. ആ ലംപയിലിഡുരേ യോജുദ നക്കേലദരു ഹൈത്രുന്സ്സു കർപ്പുവ അഗ്രൂത്യേലരാലു. <sup>34</sup>അംശ വിഘവേയുരു ഇഡുംലംഡ ദോക്കണ്ടു നക വിഘവേയാറിരലു നാധ്യതേഗിചുവേ. നസ്തു കുടെ തായാറു അനേക വിഘവേയുരിനെ നകയാലിസിദ്ധാരേ അഡാന്തു അനേകര ജില്ലാം നംഗാപിരിക്കു ഇഡു ബദ്ധകിയുവു. അവേംബുരു ദോക്കണ്ടു ജീലുതേയലു ബിന്ദുഗിരിസ്സു കൈഉയുത്തുഡു. അവേംബുരു ദോക്കണ്ടു പ്രയുതുദ ലാഭവസ്സു ഹൈദിരബകുമു. <sup>35</sup>യീംനുവിന കാറു ഹൈത്രു നക ആ നംബഭവദരു ക്ഷണിയുരു സ്തുലിംഗിബലുമു (കോഇംപു യോകാന 11:35). <sup>36</sup>റൈക്കു തജുവമേയലു ഒംഗി മതു മേലംഗി എംബുവു ബിന്ദു കാറു ഹോഡിക്കേയിംബവാറിദേ. <sup>37</sup>അകൈ കൈപല വിഘവേയിഗാറി മാത്ര ഹോഡയുത്തുഡു എംബ നൊജന്നേയിലരുവദിലു. അതർ വിഘവേയുരു കൈരാതുച്ചുംബപരിഡുലംഡ, അപഴ കായാറനഗിരിലു മേജ്ജുരൈ വ്യൂത്രുപരിഡിക്കുവു. <sup>38</sup>“നംബിംസംലു” എംബുവു “അവരസ്സു നോഈ ദലു ഹോഇന്വുവു” എംബ അഥവാദലു അപര കൈരാതുയസ്സു തിജു, നിവാലിംസലു ഹോഇദു. <sup>39</sup>കൈഡ ദിവനഗരിലു, റൈംബ ജൂപനു കാറു അമേരിക്കേയലു, മതു ഇതർ സ്തുംഗിരിലു, സ്തീരു “സ്തീ നംഭു” (ഡോക്കണ്ട നംഭു)പബ്സു നൃത്തിഹിസി, ബദ്ധവേലാറി ബിന്ദുഗിരിസ്സു ഹോഡുകുവിത്തുഡു. “ഒംബുയു കായാറനഗിരിസ്സു” മാഡലു അംഗത വിഘവാദ “നംഭനഗി” അഗ്രൂത്യേ ഇരുവദിലു, അതർ സ്തീയുരു കേ വിഘവുദജു അനംദിനുവു. <sup>40</sup>Anthony Lee Ash, *The Acts of the Apostles*, Part 1 (Austin, Tex.: Sweet Publishing Co., 1979), 148.

<sup>41</sup>ഹൈത്രു ബിനേയുസ്സു ഗുണപക്കിഡിാഗ, യീംനുവേ അദസ്സു മാറിദനേംഡു ഹൈത്രു മുനവരലു മാറിദിനു (9:34). യീംനുവു, എജ്വസ്വപ വിഘവുദജു ഹൈത്രു വേംനു എംബവാറിരുവേ, മുരണദിംഡ എജ്വസിദ്ധപു യീംനുവേ എംദു ദ്വൈക്കിലനലാറിദേ. <sup>42</sup>എംയു മതു എംബുവു നതുവരസ്സു എജ്വസിദ്ധ ദ്വൈക്കാംതദരു അതേ വിഘവാദ ഹോഇക്കേയസ്സു നോഡുതേവേ (1 അരനു 17:17-22; 2 അരനു 4:32-35). <sup>43</sup>മാഡ 5:40: ലജക 8:51, യീംനു എല്ലരസ്സു കൈരാറിഡിയുംഡ ഹൈരമേഇരു ഹൈജ ദംതകെ ലാസ്തേലവു ഹൈത്രുനംജു ബേരീയേ അറിക്കു ആ അഥുതുവസ്സു യീംനു ബകിരംഗ പടിനുവദരു ഹൈത്രു ഹിംജലിയാലു (9:42). <sup>44</sup>“തജഥാ” എംബവു അഥ “ജീക്കു ജീംകി” എംബവാറിദു, യീംനു “ജീക്കു മാറിലേ” എംബവാറി ഹേജമുവാറ ഹൈത്രു ജീക്കു ജീംകേയേ” എംദു ഹേജരിബകുമു. <sup>45</sup>കോനു ഒഡംബകിക്കേയു ഇതർ അഥുതുഗിരിലു “തബ്ദനേ” സെരേബേലംഡു,

ఈ కాయుంపు నక నడెదిరబముదు, అదు ప్రాణచాగిత్తు, మతు స్వేచ్ఛాగిత్తు. <sup>46</sup>“దీ పజనరు” మత్తు బిధవేయరు ఎందరే, బిధవేయరు దేవ జనరాగిరాల్లు ఎంబ ఆధ్యాత్మిక శిఖియన్నా” బహశః అపరాల్ కేలవరు కైన్తురాగిరాల్క్రిల్ కైన్తురు అగిల్లదిద్దువలగు త్రైయోబ్జులిగు దోకంట నకాయిసిదశ (గలాక్య 6:10). అపరాల్ కేలవరు కైన్తురాగిరది ద్వారే, “అపరు నంజదపర్” గుంపిగే సేలరబము, అదు అపశు జీవదింద ఎద్దు బంద పలిషామచాగిద. <sup>47</sup>J. W. McGarvey, *New Commentary on Acts of Apostles*, vol. 1 (Delight, Ark.: Gospel Light Publishing Co., n.d.), 196-97. <sup>48</sup>Jimmy Allen, *Survey of Acts*, vol. 1 (Searcy, Ark.: By the Author, 1986), 113. <sup>49</sup>“చ్యాపకారద స్తుత్కు నస్సెళ్లందిగేబా” ఎంబుదు ఒందు నచాలన చ్యాపానాదరే ఈ సంగతియి, సిజచాదరే, అదన్ను నడెనుపవము అప్పోస్తులర శక్తియన్న కోందిరుపను ఎందు నంబుత్తేనే ఎంబందు ఇన్నోందు చ్యాపానాదిద! <sup>50</sup>ఖిందిన 3:5ర లిఫ్టేయన్న నోండిల. అప్పోస్తులరక్షయ్యగళు 1రాల్ నోండి.

<sup>51</sup>“దేవర కండేగే తిరుగికొళ్లు” ఎంబ వ్యాఖ్యానపు (పజన 35) మతు “కండనాల్ నంజకేయట్టరు” (పజన 42) హలవకెనేగొండు, చూననాంతర హట్టు దింక్కున్నాన పూడిసికొళ్లుపవరు ఒకగొండిరుత్తురే (2:37, 38). <sup>52</sup>Warren W. Wiersbe, *The Bible Exposition Commentary*, vol. 1 (Wheaton, Ill.: Victor Books, 1989), 443. <sup>53</sup>అపము జముకారనాగిద్దలింద, నముప్ర తించర్డాల్ ఇధ్నము. నముప్రద గాళయి జముద వానునేయిన్న తేగేదు కాటుత్తిప్పు. <sup>54</sup>జముకారర మనేయు హట్టుబదింద 50 మూళ అంతర్దాల్రబేఁక్కు. <sup>55</sup>జేలతును కైన్తురాల్లదపర నంగడ ఇరదే, కైన్తుర నంగడ ఇరలు బయసిదను. <sup>56</sup>జమ్ముక్కే సింపదిసుచ రానాయిసికప్పు, అదన్ను థలసుపవర జముద మేలే పలిషాము జీలుత్తిప్పు. <sup>57</sup>రోచమాపుర 12:13; 1 తించోథే 3:2; 5:10; ఇజ్జయ 13:2; 1 జేలతును 4:9. <sup>58</sup>ఈ హారపన్ను త్రైంగడభ్య బిజనుపదిద్వారే “భరచనేయ బిధేయతేయ” కులకు కండనిగే బిధేయరాగలు అక్కునచన్ను నీండిల.